



VI Semester B.Com. Examination, September 2020
(CBCS) (F+R)
(2016-17 and Onwards)
COMMERCE
Paper – 6.3 : Income Tax – II

Time : 3 Hours

Max. Marks : 70

Instruction : Answers should be written **completely** either in **English** or in **Kannada**.

SECTION – A

1. Answer **any 5** of the following sub-questions. **Each** sub-question carries **2** marks. **(5×2=10)**
- Give the meaning of vocation.
 - How do you treat bad debts recovered, earlier written off ?
 - What do you mean by short term capital gain ?
 - Name any 4 incomes chargeable to tax under the head income from other sources.
 - What are provisions available U/s 80 EE ?
 - Give the meaning of set-off.
 - What is tax free government securities ?

SECTION – B

- Answer **any 3** of the following questions. **Each** question carries **6** marks. **(3×6=18)**
- Who are eligible for deduction U/s 80 U ? State the provisions of the section.
 - Mr. Vivek, resident of India furnished the following details. Compute his income from capital gains for the assessment year 2019-20.
 - Date of purchase of house property 1-12-2000.
 - Cost of acquisition ₹ 2,50,000/-.



- iii) Cost of addition in the year 2000 is ₹ 25,000/-.
- iv) Fair market value as on 1-4-2001 ₹ 3,50,000/-
- v) Cost of additions in 2004-05 is ₹ 77,700/-.
- vi) Sale consideration ₹ 30,00,000/-.

Cost inflation index 2001-02 : 100, 2004-05 : 113 and for the year 2018-19 : 280.

4. Sri Suresh, has the following investments for the year ended 31-3-2019.

- i) ₹ 20,000/- invested in units of UTI @ 20%. (dividend received ₹ 4,000/-)
- ii) ₹ 80,000/- in post office Savings Bank A/c which earns the interest @ 5% p.a.
- iii) ₹ 72,000/- in 10% tax free debentures of Mysore Municipal Corporation.
- iv) 14% Karnataka State Electricity board bonds ₹ 30,000/-.
- v) ₹ 50,000/- fixed deposits with Canara Bank Mysore at 8% p.a.

Compute the income from other sources of Sri Suresh for the Assessment year 2019-20.

5. Explain the provisions for set-off and carry forward of the following losses :

- a) Loss from House property.
- b) Speculation business loss.
- c) Short term capital loss.

6. Mr. Ram is having a gross total income of ₹ 6,35,000/- for the financial year 2018-19 furnishes the following information.

- i) Deposited ₹ 50,000/- in tax saver deposit scheme in a nationalised bank.
- ii) Paid ₹ 25,000/- towards life insurance premium of his daughter.
- iii) Contributed ₹ 10,000/- to PM's National Relief Fund.
- iv) Donated ₹ 20,000/- to a Govt. recognised institution for scientific research.

Compute the Total Income of Mr. Ram for the Assessment year 2019-20.



SECTION – C

Answer any 3 of the following questions. Each question carries 14 marks. (3×14=42)

7. Following are the details of Mr. Sharath for the previous year 2018-19.

- i) Income from salary (computed) ₹ 5,04,000/-.
- ii) Income from House property (computed) ₹ 72,000/-.
- iii) Income from business (computed) ₹ 3,37,000/-.
- iv) Income from profession of consulting (computed) ₹ 1,18,000/-.
- v) Short term capital gain on sale of Jewellery ₹ 57,000/-.
- vi) Short term capital gain on sale of shares ₹ 49,000/- (Not subject to STT)
- vii) Long-term capital gain on sale of land ₹ 1,33,000/-.
- viii) Income from other sources (including lottery winnings of ₹ 1,00,000/- Net) ₹ 1,79,000/-.

Sharath is eligible for deduction under various sections of 80 C to the extent of ₹ 1,47,000/-. For the previous year 2018-19 he had paid an advance tax of ₹ 49,000/- and tax was deducted at source from lottery winnings at the rate of 30%.

Compute the Net tax liability of Mr. Sharath for the assessment year 2019-20 if he is a resident aged about 58 years.

8. Following is the profit and loss A/c of Mr. Ganesh for the year ending 31-3-2019.

	₹		₹
To Salaries	18,000	By Gross profit b/d	74,800
To Advertisements	14,000	By Rental income	
To Sundry expenses	14,500	(50% of H.P.)	38,000
To Interest on capital	12,000	By Dividend from	
To Fire insurance premium		Indian Company	24,000
(₹ 3,000 relating to house		By Winning from lottery	40,000
property)	13,000	By Interest on Govt. Securities	22,000
To Income tax	17,000	By Profit on sale of	
To House hold expenses	12,500	securities (long-term)	50,000

To Bad debts	10,000	
To Provision for bad debts	11,500	
To Repairs to House property	11,000	
To Municipal tax of house property	13,600	
To Life insurance premium	18,000	
To Donation to PMNRF	12,000	
To Depreciation	13,700	
To Net profit	58,000	
	2,48,800	2,48,800

Mr. Ganesh owns a house property, which is being used by him for the following purposes.

- 25% of carpet area for his own business.
- 25% of carpet area for his own residence.
- 50% of carpet area is let-out for residential purposes.

Compute his taxable business income for the assessment year 2019-20.

9. Dr. Krishna is a renowned medical practitioner he furnishes his Receipts and Payments A/c for the financial year 2018-19.

Receipts	₹	Payments	₹
To Balance c/d	35,000	By Rent of clinic	
To Consultation fees		2017-18	6,000
2017-18	5,000	2018-19	4,800
2018-19	70,000	2019-20	6,000
2019-20	12,000	By Electricity and water	2,000
To Visiting fees	30,000	By Purchase of professional books	8,000
To Loan from bank for professional purpose	1,25,000	By Household expenses	7,800
		By Municipal taxes paid on property	2,000
To Sale of medicines	73,000	By Purchase of motor car	45,000
To Gifts from patients	5,000	By Fire insurance on property	2,000



To Remuneration from articles published in professional journals	6,000	By Surgical equipments purchased	47,000
To Rent from house property	11,000	By Advance income tax	13,000
To Interest on Post Office National Saving Certificates	7,000	By Salary to nurse	12,000
		By Entertainment expenses	6,000
		By Purchase of X-ray plant	94,500
		By Expenses on income tax proceedings	15,000
		By Gift to wife	5,000
		By Interest on loan	2,000
		By Loan installment paid	5,000
		By Donation to political party	500
		By Life insurance premium	15,000
		By Car expenses	15,000
		By Purchase of medicines	35,000
		By Balance c/d	43,000
	3,79,000		3,79,000

Compute Dr. Krishna's professional income for the assessment year 2019-20 with the help of following additional information :

- 1/3 of car expenses is for personal use.
- Depreciation on motor car is @ 15% and on professional books @ 60% and surgical equipment @ 40%.
- Closing stock of medicine is ₹ 8,000/- but its current market value is ₹ 12,000/-.

10. During the previous year ending on 31-3-2019 Mrs. Lavanya sells the following :

Assets	Date of Sale	Sale Consideration	Cost of Acquisition	Year of Purchase
		₹	₹	
Shares	10-4-2018	21,25,000	16,00,000	2013-14
Agricultural land in rural area	25-5-2018	42,50,000	5,75,000	1993-94
Agricultural land in urban area	10-6-2018	70,12,500	6,25,000	1999-2000
Non-listed debentures	10-4-2018	7,25,000	4,25,000	2013-14
Personal car	1-7-2018	25,000	3,00,000	2014-15



The fair market value of agricultural land in urban area on 1-4-2001 was ₹ 5,00,000/-. On 31 July 2019 Lavanya deposits ₹ 5,00,000/- in CGAS U/s 54 E for claiming exemption in future for purchasing agricultural land.

Find out her taxable capital gain for the assessment years 2019-20.

CII – 2018-19 – 280, 2013-14 – 220, 2014-15 – 240.

11. Mr. Subash a resident of India, earned the following incomes during the financial year 2018-19.

- i) Interest on securities ₹ 6,000/-.
- ii) Winnings from horse races (gross) ₹ 12,500/-.
- iii) Income earned from sub-letting of house ₹ 10,500/-.
- iv) Expenses incurred on sub-letting ₹ 500/-.
- v) Dividend from a foreign company ₹ 26,000/-.
- vi) Interest on post office savings bank A/c ₹ 2,000/-.
- vii) Ground rent for land received in Patna ₹ 5,000/-.
- viii) Income from agricultural land in Bangladesh ₹ 20,000/-.
- ix) Directors fees ₹ 1,800/-.
- x) He received a gift from his cousin a wrist watch worth ₹ 5,000/- on 1-6-2018.
- xi) ₹ 700/- received as an A/c payee cheque as interest on debentures (listed) of a company in which public are substantially interested.
- xii) Interest on deposit under Gold monetisation scheme, 2015 is ₹ 15,000/-.
- xiii) He received gift worth Rs. 45,000/- from his friend.

Compute the taxable income from other sources of Mr. Subash for the assessment year 2019-20.



ಕನ್ನಡ ಆವೃತ್ತಿ

ವಿಭಾಗ - ಎ

1. ಕೆಳಗಿನ ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉಪ-ಪ್ರಶ್ನೆಗೆ 2 ಅಂಕಗಳು. (5×2=10)
- ಜೀವನೋಪಾಯದ ಅರ್ಥವನ್ನು ನೀಡಿ.
 - ಈ ಹಿಂದೆ ರಿಟನ್ ಆಫ್ ಮಾಡಿರುವ ಕರಡು ಸಾಲಗಳನ್ನು ಹೇಗೆ ಪರಿಗಣಿಸುವಿರಿ ?
 - ಅಲ್ಪಾವಧಿ ಬಂಡವಾಳ ಗಳಿಕೆ ಎಂದರೇನು ?
 - ಬೇರೆ ಮೂಲಗಳಿಂದ ಬರುವ ಆದಾಯದ ಅಡಿಯಲ್ಲಿ ಬರುವ ಆದಾಯ ತೆರಿಗೆಗೊಳಪಡುವ ಯಾವುದಾದರೂ 4 ಆದಾಯಗಳನ್ನು ಹೆಸರಿಸಿ.
 - 80 EE ಕಲನ ಅಡಿಯಲ್ಲಿ ಬರುವ ನಿಬಂಧನೆಗಳು ಯಾವುವು ?
 - ಸರಿಹೊಂದುವಿಕೆಯ ಅರ್ಥವನ್ನು ನೀಡಿ.
 - ತೆರಿಗೆ ಮುಕ್ತ ಸರ್ಕಾರಿ ಪತ್ರಗಳು ಎಂದರೇನು ?

ವಿಭಾಗ - ಬಿ

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 6 ಅಂಕಗಳು. (3×6=18)

- ಕಲಂ 80 U ನ ಅಡಿಯಲ್ಲಿ ಕಡಿತಕ್ಕೆ ಯಾರು ಅರ್ಹರು ? ಈ ಕಲನ ನಿಬಂಧನೆಗಳನ್ನು ಹೇಳಿ.
- ಭಾರತೀಯ ವಾಸಿಯಾದ ಶ್ರೀ ವಿವೇಕನು ಕೆಳಕಂಡ ವಿವರಗಳನ್ನು ಒದಗಿಸಿದ್ದಾನೆ. 2019-20 ನೇ ಕರ ವರ್ಷಕ್ಕೆ ಆತನ ಬಂಡವಾಳ ಗಳಿಕೆ ಆದಾಯವನ್ನು ಕಂಡುಹಿಡಿಯಿರಿ :
 - ಮನೆಯನ್ನು ಖರೀದಿಸಿದ ದಿನಾಂಕ 1-12-2000.
 - ಕೊಂಡುಕೊಂಡ ಬೆಲೆ ರೂ. 2,50,000/-.
 - 2000 ನೇ ವರ್ಷದಲ್ಲಿ ಮಾಡಿದ ಸೇರ್ಪಡೆಯ ವೆಚ್ಚ ರೂ. 25,000/-.
 - 1-4-2001 ರಂದು ನ್ಯಾಯೋಚಿತ ಮಾರುಕಟ್ಟೆ ಬೆಲೆ ರೂ. 3,50,000/-.
 - 2004-05 ರಲ್ಲಿ ಸೇರ್ಪಡೆಯ ವೆಚ್ಚ ರೂ. 77,700/-.
 - ಮಾರಾಟದ ಬೆಲೆ ರೂ. 30,00,000/-.ಹಣದುಬ್ಬರದ ಸೂಚ್ಯಂಕ 2001-02 : 100, 2004-05 : 113 ಹಾಗೂ 2018-19 : 280.



4. 31-3-2019 ವರ್ಷಾಂತ್ಯಕ್ಕೆ ಶ್ರೀ ಸುರೇಶನು ಈ ಕೆಳಕಂಡ ಹೂಡಿಕೆಗಳನ್ನು ಹೊಂದಿದ್ದಾನೆ.

- i) ರೂ. 20,000/- ವನ್ನು UTI ನ ಯೂನಿಟ್‌ಗಳಿಗಾಗಿ 20% ವಿನಿಯೋಗಿಸಲಾಗಿದೆ. (ಸ್ವೀಕರಿಸಿದ ಲಾಭಾಂಶ ರೂ. 4,000/-)
- ii) ಪೋಸ್ಟ್‌ಆಫೀಸಿನ ಉಳಿತಾಯ ಖಾತೆಯಲ್ಲಿ ರೂ. 80,000/- ಅದು ವಾರ್ಷಿಕ 5% ಬಡ್ಡಿಯನ್ನು ಗಳಿಸುತ್ತದೆ.
- iii) ಮೈಸೂರು ಮುನ್ಸಿಪಲ್ ಕಾರ್ಪೊರೇಷನ್ 10% ತೆರಿಗೆ ರಹಿತ ಡಿಬೆಂಚರುಗಳಲ್ಲಿ ರೂ. 72,000/-.
- iv) ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ 14% ಬಾಂಡ್ಸ್ ರೂ. 30,000/-.
- v) ಮೈಸೂರಿನ ಕೆನರಾ ಬ್ಯಾಂಕಿನಲ್ಲಿ ವಾರ್ಷಿಕ 8% ನ ಸ್ಥಿರ ಠೇವಣಿಗಳಲ್ಲಿ ರೂ. 50,000/-.

2019-20 ನೇ ಕರ ವರ್ಷಕ್ಕೆ ಶ್ರೀ ಸುರೇಶನ ಇತರೆ ಮೂಲಗಳಿಂದ ಬಂದ ಆದಾಯವನ್ನು ಕಂಡುಹಿಡಿಯಿರಿ.

5. ಕೆಳಕಂಡ ನಷ್ಟಗಳ ಹೊಂದಾಣಿಕೆ ಮತ್ತು ಮುಂದುವರಿಸುವಿಕೆಯ ನಿಬಂಧನೆಗಳನ್ನು ವಿವರಿಸಿ :

- a) ಮನೆಯ ಆಸ್ತಿಯಿಂದ ಆದ ನಷ್ಟ
- b) ಸೆಟ್ಟಾವ್ಯವಹಾರದಿಂದ ಆದ ನಷ್ಟ
- c) ಅಲ್ಪಾವಧಿ ಬಂಡವಾಳ ನಷ್ಟ.

6. ಶ್ರೀ ರಾಮನು ರೂ. 6,35,000/- ಸ್ಥೂಲ ಆದಾಯವನ್ನು ಹೊಂದಿದ್ದಾನೆ. 2018-19 ನೇ ವರ್ಷಕ್ಕೆ ಕೆಳಕಂಡ ಮಾಹಿತಿಯನ್ನು ಒದಗಿಸಿದ್ದಾನೆ.

- i) 50,000/- ರೂ. ಗಳನ್ನು ರಾಷ್ಟ್ರೀಕೃತ ಬ್ಯಾಂಕಿನ ತೆರಿಗೆ ಉಳಿತಾಯ ಠೇವಣಿ ಯೋಜನೆಯಲ್ಲಿ ಠೇವಣಿಯಾಗಿರಿಸಿದ್ದಾನೆ.
- ii) ಮಗಳ ಜೀವ ವಿಮಾ ಪ್ರೀಮಿಯಂ ರೂ. 25,000/- ರೂ. ಗಳನ್ನು ಪಾವತಿಸಿದ್ದಾನೆ.
- iii) ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ರೂ. 10,000/- ರೂ. ಗಳನ್ನು ಕೊಡುಗೆಯಾಗಿ ನೀಡಿದ್ದಾನೆ.
- iv) 20,000/- ರೂ. ಗಳನ್ನು ಸರ್ಕಾರದಿಂದ ಗುರುತಿಸಲಾದ ವೈಜ್ಞಾನಿಕ ಸಂಶೋಧನಾ ಸಂಸ್ಥೆಗೆ ದಾನವಾಗಿ ನೀಡಿದ್ದಾನೆ.

2019-20 ನೇ ವರ್ಷಕ್ಕೆ ಶ್ರೀ ರಾಮನ ಒಟ್ಟು ಆದಾಯವನ್ನು ಕಂಡುಹಿಡಿಯಿರಿ.



ವಿಭಾಗ - ೨

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 14 ಅಂಕಗಳು.

(3×14=42)


7. ಹಿಂದಿನ ವರ್ಷ 2018-19 ಕ್ಕೆ ಶ್ರೀ ಶರತ್‌ನ ವಿವರಗಳು ಈ ಕೆಳಕಂಡಂತಿವೆ.

- i) ಸಂಬಳದಿಂದ ಬಂದ ಆದಾಯ (ಕಂಡುಹಿಡಿದುದು) ರೂ. 5,04,000/-
- ii) ಮನೆ ಆಸ್ತಿಯಿಂದ ಬಂದ ಆದಾಯ (ಕಂಡುಹಿಡಿದುದು) ರೂ. 72,000/-
- iii) ವ್ಯವಹಾರದಿಂದ ಬಂದ ಆದಾಯ (ಕಂಡುಹಿಡಿದುದು) ರೂ. 3,37,000/-
- iv) ಸಲಹಾ ವೃತ್ತಿಯಿಂದ ಬಂದ ಆದಾಯ (ಕಂಡುಹಿಡಿದುದು) ರೂ. 1,18,000/-.
- v) ಒಡವೆ ಮಾರಾಟದಿಂದ ಬಂದ ಅಲ್ಪಾವಧಿ ಬಂಡವಾಳ ಗಳಿಕೆ ರೂ. 57,000/-.
- vi) ಶೇರುಗಳ ಮಾರಾಟದಿಂದ ಬಂದ ಅಲ್ಪಾವಧಿ ಬಂಡವಾಳ ಗಳಿಕೆ ರೂ. 49,000/-
(STT ಗೆ ಒಳಪಟ್ಟಿರುವುದಿಲ್ಲ)
- vii) ಭೂಮಿಯ ಮಾರಾಟದಿಂದ ಬಂದ ದೀರ್ಘಾವಧಿ ಬಂಡವಾಳ ಗಳಿಕೆ ರೂ. 1,33,000/-.
- viii) ಇತರೆ ಮೂಲಗಳಿಂದ ಬಂದ ಆದಾಯ (ಲಾಟರಿಯಿಂದ ಗೆದ್ದ ಹಣ ನಿವ್ವಳ ರೂ. 1,00,000/-ಸೇರಿ)
ರೂ. 1,79,000/-.

ಕಲಂ 80 C ರ ವಿವಿಧ ವಿಭಾಗದಲ್ಲಿ ಶ್ರೀ ಶರತ್‌ನು ರೂ. 1,47,000/- ಕಡಿತ ಪಡೆಯಲು ಅರ್ಹನಾಗಿದ್ದಾನೆ. 2018-19 ನೇ ಹಿಂದಿನ ವರ್ಷಕ್ಕೆ ರೂ. 49,000/- ಗಳನ್ನು ಮುಂಗಡ ತೆರಿಗೆಯಾಗಿ ಪಾವತಿಸಿದ್ದಾನೆ ಮತ್ತು ಲಾಟರಿಯಿಂದ ಗೆದ್ದ ಹಣಕ್ಕೆ 30% ತೆರಿಗೆಯನ್ನು ಮೂಲದಲ್ಲಿ ಕಟಾಯಿಸಲಾಗಿದೆ. ಶ್ರೀ ಶರತ್‌ನು 58 ವರ್ಷ ವಯಸ್ಸುಳ್ಳ ಭಾರತೀಯ ವಾಸಿಯಾಗಿದ್ದಾನೆ. 2019-20 ನೇ ಕರ ವರ್ಷಕ್ಕೆ ಈತನ ನಿವ್ವಳ ತೆರಿಗೆ ಜವಾಬ್ದಾರಿಯನ್ನು ಕಂಡುಹಿಡಿಯಿರಿ.

8. 31-3-2019 ವರ್ಷಕ್ಕೆ ಕೊನೆಗೊಳ್ಳುವ ಶ್ರೀ ಗಣೇಶನ ಲಾಭ ಮತ್ತು ನಷ್ಟಖಾತೆ ಈ ಕೆಳಕಂಡಂತಿದೆ.

	₹		₹
ಗೆ, ಸಂಬಳಗಳು	18,000	ಇಂದ, ಸ್ಥೂಲ ಲಾಭ	74,800
ಗೆ, ಜಾಹೀರಾತುಗಳಿಗೆ	14,000	ಇಂದ, ಬಾಡಿಗೆ ಆದಾಯ	
ಗೆ, ಇತರೆ ಖರ್ಚುಗಳು	14,500	(50% ಮನೆ ಆಸ್ತಿಯಿಂದ)	38,000
ಗೆ, ಬಂಡವಾಳದ ಮೇಲಿನ ಬಡ್ಡಿ	12,000	ಇಂದ, ಭಾರತೀಯ ಕಂಪನಿಯಿಂದ ಬಂದ	
ಗೆ, ಬೆಂಕಿ ವಿಮಾ ಪ್ರೀಮಿಯಂ		ಲಾಭಾಂಶ	24,000
(ರೂ. 3,000 ಮನೆ ಆಸ್ತಿಗೆ		ಇಂದ, ಲಾಟರಿಯಿಂದ ಗೆದ್ದ ಹಣ	40,000
ಸಂಬಂಧಿಸಿದ್ದಾಗಿದೆ)	13,000	ಇಂದ, ಸರ್ಕಾರಿ ಭದ್ರತೆಗಳ ಮೇಲಿನ ಬಡ್ಡಿ	22,000



ಗೆ, ಆದಾಯ ತೆರಿಗೆ	17,000	ಇಂದ, ಭದ್ರತೆಗಳ ಮಾರಾಟದಿಂದ	
ಗೆ, ಮನೆ ಖರ್ಚುಗಳು	12,500	ಬಂದ ಲಾಭ (ದೀರ್ಘಾವಧಿ)	50,000
ಗೆ, ಕರಡು ಸಾಲ	10,000		
ಗೆ, ಕರಡು ಸಾಲ ನಿಬಂಧನೆ	11,500		
ಗೆ, ಮನೆ ಆಸ್ತಿಗೆ ರಿಪೇರಿ	11,000		
ಗೆ, ಮನೆ ಆಸ್ತಿಯ ಮುನ್ಸಿಪಲ್ ತೆರಿಗೆ	13,600		
ಗೆ, ಜೀವ ವಿಮಾ ಪ್ರೀಮಿಯಂ	18,000		
ಗೆ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ	12,000		
ಗೆ, ಸವಕಳಿ	13,700		
ಗೆ, ನಿವ್ವಳ ಲಾಭ	58,000		
	2,48,800		2,48,800

ಶ್ರೀ ಗಣೇಶನು ಮನೆ ಆಸ್ತಿಯನ್ನು ಹೊಂದಿದ್ದು, ಅದನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಬಳಸುತ್ತಿದ್ದಾನೆ.

- 25% ರಷ್ಟು ತನ್ನ ಸ್ವಂತ ವ್ಯವಹಾರಕ್ಕಾಗಿ.
- 25% ರಷ್ಟು ತನ್ನ ಸ್ವಂತ ನಿವಾಸಕ್ಕಾಗಿ.
- 50% ರಷ್ಟು ವಾಸದ ಮನೆಗಾಗಿ ಬಾಡಿಗೆಗೆ ಕೊಟ್ಟಿದ್ದಾನೆ.

2019-20 ನೇ ಕರ ವರ್ಷಕ್ಕೆ ತೆರಿಗೆಗೊಳಪಡುವ ವ್ಯವಹಾರ ಆದಾಯವನ್ನು ಕಂಡುಹಿಡಿಯಿರಿ.

9. ಡಾ. ಕೃಷ್ಣ ಹೆಸರುವಾಸಿಯಾದ ವೈದ್ಯರು 2018-19 ನೇ ಹಣಕಾಸಿನ ವರ್ಷಕ್ಕೆ ಈತನು ತನ್ನ ಸ್ವೀಕೃತಿ ಮತ್ತು ಪಾವತಿ ಖಾತೆಯನ್ನು ಒದಗಿಸಿದ್ದಾನೆ.

ಸ್ವೀಕೃತಿಗಳು	₹	ಪಾವತಿಗಳು	₹
ಗೆ, ಪ್ರಾರಂಭಿಕ ಶಿಲ್ಕು	35,000	ಇಂದ, ಆಸ್ತ್ರೀಯ ಬಾಡಿಗೆ	
ಗೆ, ಸಲಹಾ ಶುಲ್ಕ		2017-18	600
2017-18	5,000	2018-19	4,800
2018-19	70,000	2019-20	600
2019-20	12,000	ಇಂದ, ವಿದ್ಯುಚ್ಛಕ್ತಿ ಮತ್ತು ನೀರು	2,000



ಗೆ, ಸಂದರ್ಶನಾ ಶುಲ್ಕ	30,000	ಇಂದ, ವೃತ್ತಿ ಪುಸ್ತಕಗಳ ಖರೀದಿ	8,000
ಗೆ, ವೃತ್ತಿ ಉದ್ದೇಶಕ್ಕಾಗಿ ಬ್ಯಾಂಕಿನಿಂದ ಪಡೆದ ಸಾಲ	1,25,000	ಇಂದ, ಮನೆ ಖರ್ಚುಗಳು	7,800
ಗೆ, ಔಷಧಿಗಳ ಮಾರಾಟ	73,000	ಇಂದ, ಮನೆ ಆಸ್ತಿಯ ಮೇಲೆ ಪಾವತಿಸಿದ ಮುನ್ಸಿಪಲ್ ತೆರಿಗೆ	2,000
ಗೆ, ರೋಗಿಗಳಿಂದ ಉಡುಗೊರೆ	5,000	ಇಂದ, ಮೋಟಾರು ಕಾರು ಖರೀದಿ	45,000
ಗೆ, ವೃತ್ತಿ ನಿಯತಕಾಲಿಕೆಗಳಲ್ಲಿ ಬರಹದಿಂದ ಬಂದ ಸಂಭಾವನೆ	6,000	ಇಂದ, ಮನೆ ಆಸ್ತಿಯ ಮೇಲೆ ಬೆಂಕಿ ವಿಮೆ	200
ಗೆ, ಮನೆ ಆಸ್ತಿಯಿಂದ ಬಂದ ಬಾಡಿಗೆ	11,000	ಇಂದ, ಸರ್ಜಿಕಲ್ ಉಪಕರಣಗಳ ಖರೀದಿ	47,000
ಗೆ, ಪೋಸ್ಟ್ ಆಫೀಸಿನ ರಾಷ್ಟ್ರೀಯ ಉಳಿತಾಯ ಪತ್ರಗಳ ಮೇಲಿನ ಬಡ್ಡಿ	7,000	ಇಂದ, ಮನರಂಜನಾ ಖರ್ಚುಗಳು	6,000
		ಇಂದ, X-ರೇ ಮೆಷಿನ್ ಖರೀದಿ	94,500
		ಇಂದ, ಆದಾಯ ತೆರಿಗೆ ನಡಾವಳಿಗಳ ಖರ್ಚುಗಳು	15,000
		ಇಂದ, ಪತ್ನಿಗೆ ಉಡುಗೊರೆ	5,000
		ಇಂದ, ಸಾಲದ ಮೇಲಿನ ಬಡ್ಡಿ	2,000
		ಇಂದ, ಸಾಲದ ಕಂತು ಪಾವತಿ	5,000
		ಇಂದ, ರಾಜಕೀಯ ಪಕ್ಷಕ್ಕೆ ದೇಣಿಗೆ	500
		ಇಂದ, ಜೀವ ವಿಮಾ ಪ್ರೀಮಿಯಂ	15,000
		ಇಂದ, ಕಾರಿನ ಖರ್ಚುಗಳು	15,000
		ಇಂದ, ಔಷಧಿಗಳ ಖರೀದಿ	35,000
		ಇಂದ, ಅಂತಿಮ ಶಿಲ್ಕು	43,000
	3,79,000		3,79,000

2019-20 ನೇ ಕರ ವರ್ಷಕ್ಕೆ ಕೆಳಕಂಡ ಹೆಚ್ಚುವರಿ ಮಾಹಿತಿ ಸಹಾಯದಿಂದ ಡಾ. ಕೃಷ್ಣರವರ ವೃತ್ತಿ ಆದಾಯವನ್ನು ಕಂಡುಹಿಡಿಯಿರಿ :

- i) 1/3 ರಷ್ಟು ಕಾರಿನ ಖರ್ಚುಗಳು ಖಾಸಗಿಯದ್ದಾಗಿದೆ.
- ii) ಮೋಟಾರು ಕಾರಿನ ಮೇಲೆ ಸವಕಳಿ 15% ಮತ್ತು ವೃತ್ತಿ ಪುಸ್ತಕಗಳ ಮೇಲೆ 60% ಮತ್ತು ಸರ್ಜಿಕಲ್ ಉಪಕರಣಗಳ ಮೇಲೆ 40%.
- iii) ಔಷಧಿಗಳ ಅಂತಿಮ ಸರಕು ರೂ. 8,000/- ಆದರೆ ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ. 12,000/-.



10. 31-3-2019 ನೇ ಹಿಂದಿನ ವರ್ಷದ ಅಂತ್ಯಕ್ಕೆ ಶ್ರೀಮತಿ ಲಾವಣ್ಯ ಕೆಳಕಂಡ ಮಾರಾಟಗಳನ್ನು ಮಾಡಿದ್ದಾಳೆ :

ಆಸ್ತಿಗಳು	ಮಾರಾಟ ಮಾಡಿದ ದಿನಾಂಕ	ಮಾರಾಟ ಬೆಲೆ ₹	ಖರೀದಿಸಿದ ಬೆಲೆ ₹	ಖರೀದಿಸಿದ ವರ್ಷ ₹
ಶೇರುಗಳು	10-4-2018	21,25,000	16,00,000	2013-14
ಗ್ರಾಮೀಣ ಪ್ರದೇಶದಲ್ಲಿ ವ್ಯವಸಾಯದ ಭೂಮಿ	25-5-2018	42,50,000	5,75,000	1993-94
ನಗರ ಪ್ರದೇಶದಲ್ಲಿ ವ್ಯವಸಾಯದ ಭೂಮಿ	10-6-2018	70,12,500	6,25,000	1999-2000
ಪಟ್ಟಣಕರಿಸಿದ ಡಿಬೆಂಚರುಗಳು	10-4-2018	7,25,000	4,25,000	2013-14
ವೈಯಕ್ತಿಕ ಕಾರು	1-7-2018	25,000	3,00,000	2014-15

1-4-2001 ರಂದು ನಗರ ಪ್ರದೇಶದಲ್ಲಿನ ವ್ಯವಸಾಯ ಭೂಮಿಯ ನ್ಯಾಯೋಚಿತ ಮೌಲ್ಯವು ರೂ. 5,00,000/- ಆಗಿರುತ್ತದೆ. 31-7-2019 ರಂದು ಲಾವಣ್ಯ 54 B ಅಡಿಯಲ್ಲಿ 5,00,000 ರೂ.ಗಳನ್ನು CGAS ಠೇವಣಿಯಾಗಿಟ್ಟು ಭವಿಷ್ಯದಲ್ಲಿ ಮತ್ತೊಂದು ವ್ಯವಸಾಯ ಭೂಮಿಯನ್ನು ಕೊಂಡು ವಿನಾಯಿತಿಯನ್ನು ಕೋರಲಿದ್ದಾಳೆ.

2019-20 ನೇ ಕರ ವರ್ಷಗಳಿಗೆ ಆಕೆಯ ಬಂಡವಾಳ ಗಳಿಕೆಯನ್ನು ಕಂಡುಹಿಡಿಯಿರಿ.

CII - 2018-19 - 280, 2013-14 - 220, 2014-15 - 240.

11. ಭಾರತೀಯ ವಾಸಿಯಾದ ಶ್ರೀ ಸುಭಾಷ್‌ನು 2018-19 ನೇ ಹಣಕಾಸಿನ ವರ್ಷಕ್ಕೆ ಕೆಳಕಂಡ ಆದಾಯಗಳನ್ನು ಗಳಿಸಿದ್ದಾನೆ.

- ಭದ್ರತೆಗಳ ಮೇಲಿನ ಬಡ್ಡಿ ರೂ. 6,000/-.
- ಕುದುರೆ ರೇಸಿನಿಂದ ಗೆದ್ದ ಹಣ (ಸ್ಥೂಲ) ರೂ. 12,500/-.
- ಮನೆಯನ್ನು ಮರು-ಬಾಡಿಗೆಗೆ ನೀಡುವುದರಿಂದ ಗಳಿಸಿದ ಆದಾಯ ರೂ. 10,500/-.
- ಮರು ಬಾಡಿಗೆಯಿಂದ ಬಂದ ಖರ್ಚುಗಳು ರೂ. 500/-.
- ವಿದೇಶಿ ಕಂಪನಿಯಿಂದ ಬಂದ ಲಾಭಾಂಶ ರೂ. 26,000/-.
- ಅಂಚೆ ಕಛೇರಿಯ ಉಳಿತಾಯ ಖಾತೆಯ ಮೇಲಿನ ಬಡ್ಡಿ ರೂ. 2,000/-.
- ಪಾಟ್ನಾದಲ್ಲಿರುವ ಭೂಮಿಯಿಂದ ಗಳಿಸಿದ ಭೂ ಬಾಡಿಗೆ ರೂ. 5,000/-.
- ಬಾಂಗ್ಲಾ ದೇಶದಲ್ಲಿರುವ ವ್ಯವಸಾಯ ಭೂಮಿಯಿಂದ ಬಂದ ಆದಾಯ ರೂ. 20,000/-.
- ನಿರ್ದೇಶಕರ ಶುಲ್ಕ ರೂ. 1,800/-.
- ಸೋದರ ಸಂಬಂಧಿಯಿಂದ ದಿನಾಂಕ 1-6-2018 ರಂದು ರೂ. 5,000/- ಮೌಲ್ಯದ ಕೈ ಗಡಿಯಾರವನ್ನು ಉಡುಗೊರೆಯಾಗಿ ಪಡೆದಿದ್ದಾನೆ.
- ಸಾರ್ವಜನಿಕ ಆಸಕ್ತಿ ಇರುವ ಕಂಪನಿಯಿಂದ ಪಟ್ಟಣಕರಿಸಿದ ಡಿಬೆಂಚರುಗಳ ಮೇಲೆ ರೂ. 700/- ನ್ನು ಅಕೌಂಟ್ ಪೇಯಿ ಚೆಕ್ ಮೂಲಕ ಪಡೆಯಲಾಗಿದೆ.
- ಬಂಗಾರ ಪತ್ರಗಳಲ್ಲಿ ಇರಿಸಿದ ಠೇವಣಿಯ (ಯೋಜನೆ 2015) ಮೇಲಿನ ಬಡ್ಡಿ ರೂ. 15,000/-
- ರೂ. 45,000/- ಬೆಲೆಯ ಉಡುಗೊರೆಯನ್ನು ಅವನ ಸ್ನೇಹಿತನಿಂದ ಪಡೆದಿದ್ದಾನೆ.

2019-20 ನೇ ಕರ ವರ್ಷಕ್ಕೆ ಶ್ರೀ ಸುಭಾಷ್‌ರವರ ಇತರೆ ಮೂಲಗಳಿಂದ ಬಂದ ಆದಾಯವನ್ನು ಕಂಡುಹಿಡಿಯಿರಿ..

**GS-467**

VI Semester B.Com. Examination, May/June 2019

COMMERCE**6.3 : INCOME TAX-II**

(CBCS) (F+R) (2016-17 & Onwards)

Time : 3 Hours

Max. Marks : 70

Instructions : Answer should be written completely either in English or Kannada.

ವಿಭಾಗ - ಎ / SECTION - A

1. ಯಾವುದಾದರೂ 5 ಉಪಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪಪ್ರಶ್ನೆಗೆ 2 ಅಂಕಗಳು. **5x2=10**Answer **any Five** sub-questions . Each sub-question carries **Two** marks .

(a) ವೃತ್ತಿ ಎಂದರೇನು ?

What is Profession ?

(b) ವ್ಯವಹಾರದ ಲಾಭವನ್ನು ಕಂಡುಹಿಡಿಯುವಾಗ, ಸ್ವೀಕರಿಸಬಹುದಾದ ನಾಲ್ಕು ವೆಚ್ಚಗಳನ್ನು ತಿಳಿಸಿ.

Mention any four admissible expenses while calculating income from Business.

(c) ದೀರ್ಘಾವಧಿ ಬಂಡವಾಳ ಲಾಭ ಎಂದರೇನು ?

What is Long Term Capital Gain ?

(d) ಕಲಂ 80GGA ಅಡಿಯಲ್ಲಿನ ನಿಬಂಧನೆ ತಿಳಿಸಿ.

State the provision U/S 80GGA.

(e) ತೆರಿಗೆ ಮುಕ್ತ ಸರ್ಕಾರಿ ಭದ್ರತಾ ಪತ್ರಗಳೆಂದರೇನು ?

What is Tax Free Government Security ?

(f) ಕಲಂ 80G ಅಡಿಯಲ್ಲಿನ ದೇಣಿಗೆಗಳ ಪೈಕಿ ಯಾವುದಾದರೂ 2 ಮಿತಿಯಿಲ್ಲದ ಶೇ 100 ರಷ್ಟು ಕಳೆಯಬಹುದಾದ ದೇಣಿಗೆಗಳನ್ನು ಹೆಸರಿಸಿ.

Mention any two no limit 100% deductible donations U/S 80G.

(g) ಕುದುರೆ ಜೂಜಿನಿಂದ ಪಡೆದ ಮೊತ್ತ ₹ 2,10,000 (ನಿವ್ವಳ), ಹಾಗಾದರೆ ಸ್ಥೂಲ ಮೊತ್ತವನ್ನು ಕಂಡುಹಿಡಿಯಿರಿ.

If net income from horse race is ₹ 2,10,000, find the Gross amount.

P.T.O.



ವಿಭಾಗ - ಬಿ / SECTION - B

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 6 ಅಂಕಗಳು.

3x6=18

Answer any three questions . Each question carries six marks.

2. X ಸುಮಾರು 45 ವರ್ಷದ ಭಾರತೀಯ ನಿವಾಸಿ, ತೆರಿಗೆ ವರ್ಷ 2018-19 ಕ್ಕೆ ಅನ್ವಯವಾಗುವಂತೆ ಈ ಕೆಳಗಿನ ವಿಷಯಗಳನ್ನು ತಿಳಿಸಿದ್ದಾರೆ

- (a) ವೇತನದ ಆದಾಯ (ಕಂಡುಹಿಡಿದ) ₹ 2,80,000
 (b) ಮನೆಯ ಸ್ವತ್ತಿನ ಆದಾಯ (ಕಂಡುಹಿಡಿದ) ₹ 90,000
 (c) ಜೀವ ವಿಮೆ ಕಟ್ಟಿದ್ದು ₹ 30,000

X ಅವರ ತೆರಿಗೆಯ ಹೊಣೆಗಾರಿಕೆಯನ್ನು ತೆರಿಗೆ ವರ್ಷ 2018-19 ಕ್ಕೆ ಕಂಡುಹಿಡಿಯಿರಿ.

Mr. X, resident in India, aged about 45 years, submits the following information for the A.Y. 2018-19.

- (a) Income from Salary (computed) ₹ 2,80,000
 (b) Income from House Property (computed) ₹ 90,000
 (c) Life Insurance premium paid ₹ 30,000

Calculate his tax liability for the A.Y. 2018-19.

3. ಈ ಕೆಳಗಿನ ನಷ್ಟಗಳ ಹೊಂದಾಣಿಕೆ ಮತ್ತು ಮುಂದುವರಿಸುವಿಕೆ ಸಂಬಂಧಪಟ್ಟ ಆದಾಯ ತೆರಿಗೆ ಕಾಯಿದೆಯ ನಿಯಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

- (a) ಅಲ್ಪಾವಧಿ ಬಂಡವಾಳ ನಷ್ಟ
 (b) ಮನೆ ಸ್ವತ್ತು ಇದರಿಂದ ಆದ ನಷ್ಟ
 (c) ಸಟ್ಟಾ ವ್ಯವಹಾರದಿಂದ ಆದ ನಷ್ಟ

Briefly explain IT Provision for set off and carry forward of the following losses.

- (a) Short term capital loss
 (b) Loss from property
 (c) Speculative business loss

4. ಶ್ರೀ ರಮೇಶ್ ಅವರು ಆರ್ಥಿಕ ವರ್ಷ 2017-18 ಕ್ಕೆ ಸಂಬಂಧಪಟ್ಟಂತೆ ಈ ಕೆಳಗಿನ ಹೂಡಿಕೆಗಳನ್ನು ಹೊಂದಿದ್ದಾರೆ :

- (a) ₹ 10,00,000 ಶೇ 5 ರಂತೆ ಉತ್ತರ ಪ್ರದೇಶ ಸರ್ಕಾರದ ಭದ್ರತೆಗಳು
 (b) ₹ 4,00,000 ಶೇ 6 ABC ಕಂಪನಿಯ ಸಾಲಪತ್ರಗಳು
 (c) ₹ 3,60,000 ಶೇ 10 PQR ಕಂಪನಿಯ ತೆರಿಗೆ ಮುಕ್ತ ಸಾಲಪತ್ರಗಳು
 (d) ₹ 1,50,000 ಶೇ 5 HDFC ಯ ಬಾಂಡ್ಸ್
 (e) ₹ 3,50,000 ಶೇ 6.25 ICICI ನ ಬಾಂಡ್ಸ್
 (f) ₹ 2,50,000 ಶೇ 8 IDBI ನ ಬಾಂಡ್ಸ್

ದಿನಾಂಕ 1.12.2017 ರಂದು ಶ್ರೀ ರಮೇಶ್ ಅವರು ABC ಕಂಪನಿಯ ಸಾಲಪತ್ರಗಳನ್ನು ಮಾರಿದ್ದಾರೆ. ಈ ಸಾಲಪತ್ರಗಳ ಮೇಲೆ ಬಡ್ಡಿಯನ್ನು ಕೊಡುವ ದಿನಾಂಕ ಪ್ರತಿ ವರ್ಷ ಜೂನ್ 15 ಮತ್ತು ಡಿಸೆಂಬರ್ 15 ಆಗಿರುತ್ತದೆ.

ತೆರಿಗೆ ವರ್ಷ 2018-19 ಕ್ಕೆ ಅನ್ವಯವಾಗುವಂತೆ ಇವರ ಇತರ ಮೂಲಗಳಿಂದ ಗಳಿಸಿದ ಆದಾಯವನ್ನು ಕಂಡುಹಿಡಿಯಿರಿ.

Mr. Ramesh has the following investments for the Financial Year 2017-18 :

- (a) ₹ 10,00,000 5% UP Government Security
- (b) ₹ 4,00,000 6% Debentures of ABC Ltd.
- (c) ₹ 3,60,000 10% Tax free Debentures of PQR Ltd.
- (d) ₹ 1,50,000 5% HDFC Bonds
- (e) ₹ 3,50,000 6.25% ICICI Bonds
- (f) ₹ 2,50,000 8% IDBI Bonds

On 1.12.2017 he sells Debentures of ABC Ltd on which date of interest is June 15 and December 15 every year.

Calculate his income from other sources for the A.Y. 2018-19.

5. ಆದಾಯ ತೆರಿಗೆ ಕಾಯಿದೆ ಕಲಂ 80-C ಅಡಿಯಲ್ಲಿ ಬರುವ ಯಾವುದಾದರೂ 5 ಅಂಶಗಳನ್ನು ತಿಳಿಸಿರಿ. ಅಂತೆಯೇ, ಈ ಕಲಂನಲ್ಲಿ ಕಳೆಯಬಹುದಾದ ಗರಿಷ್ಠ ಮೊತ್ತವನ್ನು ತಿಳಿಸಿ.

Mention any five items qualified for deduction U/S 80-C of IT Act. Also mention the maximum amount of deduction allowable under this section.

6. ದಿನಾಂಕ ಜುಲೈ 4, 2017 ರಂದು ಶ್ರೀಹರಿ ಎಂಬುವವರು ಬೆಂಗಳೂರು ನಗರಸಭೆಯ ವ್ಯಾಪ್ತಿಯಲ್ಲಿರುವ ಕೃಷಿ ಭೂಮಿಯನ್ನು ₹ 75,00,000 ಕ್ಕೆ ಮಾರಿ ಅದರ ಮೇಲೆ ಶೇ 2 ರಷ್ಟು ದಲ್ಲಾಳಿಯನ್ನು ಕೊಟ್ಟಿದ್ದಾರೆ. ಇವರು ಈ ಕೃಷಿ ಭೂಮಿಯನ್ನು ₹ 15,18,000 ಗಳಿಗೆ ದಿನಾಂಕ ಮಾರ್ಚ್ 1, 2007 ರಂದು ಖರೀದಿಸಿದ್ದಾರೆ. ದಿನಾಂಕ ಮಾರ್ಚ್ 15, 2018 ರಂದು ಇವರು ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಭೂಮಿಯನ್ನು ₹ 10,00,000 ಹಣವನ್ನು ಕೊಟ್ಟು ಖರೀದಿಸಿದ್ದಾರೆ.

ಹಣದುಬ್ಬರದ ಸೂಚ್ಯಂಕ 2006-07 : 122 ಮತ್ತು 2017-18 : 272. ತೆರಿಗೆ ವರ್ಷ 2018-19 ಕ್ಕೆ ಅನ್ವಯವಾಗುವಂತೆ ಬಂಡವಾಳ ಲಾಭವನ್ನು ಕಂಡುಹಿಡಿಯಿರಿ.

Srihari sells agricultural land situated within the municipal limits of Bangalore for ₹ 75,00,000 and paid 2% commission on July 4, 2017, which was purchased by him on March 1, 2007, for ₹ 15,18,000. On 15th March 2018, he purchases a rural agricultural land for ₹ 10,00,000.

Compute his income from capital gain for the A.Y. 2018-19 . CII for the years 2006-07 : 122 and 2017-18 : 272.



ವಿಭಾಗ - ಸಿ / SECTION - C

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 14 ಅಂಕಗಳು.

3x14=42

Answer any three questions. Each question carries Fourteen marks.

7. ಈ ಕೆಳಗಿನ ವಿಷಯಗಳಿಂದ ಶ್ರೀ ಪ್ರಾಣೇಶ್ ಅವರ ಇತರ ಮೂಲಗಳಿಂದ ಬಂದ ಆದಾಯವನ್ನು ತೆರಿಗೆ ವರ್ಷ 2018-19 ಕ್ಕೆ ಅನ್ವಯಿಸುವಂತೆ ಕಂಡುಹಿಡಿಯಿರಿ.

- ಪಠ್ಯಪುಸ್ತಕಗಳಿಂದ ಬಂದ ರಾಜಧನ ₹ 3,20,000 (ಈ ಆದಾಯವನ್ನು ಗಳಿಸಲು ಮಾಡಿದ ವೆಚ್ಚ ₹ 20,000)
- ನಿರ್ದೇಶಕರು ಸಂಭಾವನೆ ₹ 35,000 ಹಣವನ್ನು X ಕಂಪನಿಯಿಂದ ಪಡೆದಿದ್ದು.
- ಇವರು ಪ್ರತಿ ತಿಂಗಳು ₹ 40,000 ರಂತೆ ಬಾಡಿಗೆ ಕೊಟ್ಟು ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆಯ ಶೇ 40 ರಷ್ಟು ಭಾಗವನ್ನು ಉಪ ಬಾಡಿಗೆಗೆ ₹ 30,000 ಪ್ರತಿ ತಿಂಗಳಿಗೆ ನೀಡಿರುತ್ತಾರೆ. ಈ ಕೆಳಗೆ ತಿಳಿಸಿರುವ ಖರ್ಚುಗಳನ್ನು ಇಡೀ ಮನೆಯ ಮೇಲೆ ಮಾಡಿರುತ್ತಾರೆ.
 - ನಗರ ಸಭೆಯ ತೆರಿಗೆ ₹ 12,000
 - ವಿಮೆ ₹ 10,000
 - ದುರಸ್ತಿ ಖರ್ಚು ₹ 15,000
- ಕಟ್ಟಡವನ್ನು ಯಂತ್ರೋಪಕರಣ ಸಹಿತ ಕೊಟ್ಟ ಬಾಡಿಗೆಯಿಂದ ಬಂದ ಹಣ ಮಾಸಿಕ ₹ 60,000. ಈ ಕೆಳಗೆ ತಿಳಿಸಿರುವ ಖರ್ಚುಗಳನ್ನು ಕೇಳಿದ್ದಾರೆ.
 - ಸವಕಳಿ ₹ 45,000
 - ದುರಸ್ತಿ ಖರ್ಚು ₹ 32,500
- ರಾಜಸ್ಥಾನದಲ್ಲಿರುವ ಕೃಷಿ ಭೂಮಿಯಿಂದ ಬಂದ ಆದಾಯ ₹ 3,50,000
- ವಿಮೆ ದಲ್ಲಾಳಿಯನ್ನು ಪಡೆದಿದ್ದು ₹ 90,000 (ನಿವ್ವಳ). ಈ ಆದಾಯವನ್ನು ಗಳಿಸಲು ಮಾಡಿದ ಖರ್ಚು ₹ 15,500
- ಕರ್ನಾಟಕ ಸರ್ಕಾರ ಲಾಟರಿಯಿಂದ ಬಂದ ಹಣ ₹ 4,00,000 (ಸ್ಕೂಲ)
- ಬ್ಯಾಂಕಿನ ಠೇವಣಿಯಿಂದ ಬಂದ ಬಡ್ಡಿ ಹಣ ₹ 90,000 (ನಿವ್ವಳ)
- ಹಿಂದೂ ಅವಿಭಕ್ತ ಆಸ್ತಿಯಿಂದ ಬಂದ ಪಾಲು ₹ 1,50,000

From the following information of Mr. Pranesh compute his income from other sources for the A.Y. 2018-19.

- Royalty from textbooks ₹ 3,20,000 (expenses incurred in earning royalty income ₹ 20,000)
- Director sitting fee received from X Co. ₹ 35,000
- He is residing in a rented house on a rent of ₹ 40,000 P.M. He sublets 40% of the house to a subtenant on a rent of ₹ 30,000 P.M. He has incurred the following expenses on the entire property.
 - Municipal tax ₹ 12,000
 - Insurance ₹ 10,000
 - Repairs ₹ 15,000



- (d) Rent from letting of building along with machinery ₹ 60,000 P.M. He claims the following expenses.
- (1) Depreciation ₹ 45,000
 - (2) Repairs ₹ 32,500
- (e) Income from agriculture in Rajasthan ₹ 3,50,000
- (f) Insurance Commission received ₹ 90,000 (net) and expenses incurred in earning insurance commission ₹ 15,500
- (g) Winning from Karnataka State Lottery ₹ 4,00,000 (Gross)
- (h) Interest on Bank Deposit received ₹ 90,000 (net)
- (i) Share from HUF ₹ 1,50,000

8. ಶ್ರೀ A ಎಂಬುವರು ಈ ಕೆಳಗಿನ ವಿಷಯಗಳನ್ನು ಒದಗಿಸಿದ್ದಾರೆ :

- (a) ವೇತನದ ಆದಾಯ (ಕಂಡುಹಿಡಿದ) ₹ 10,50,000
- (b) ಮನೆಯ ಸ್ವತ್ತಿನ ಆದಾಯ (ಕಂಡುಹಿಡಿದ) ₹ 2,50,000
- (c) ಬ್ಯಾಂಕಿನ ನಿಶ್ಚಿತ ಠೇವಣಿಯಿಂದ ಬಂದ ಆದಾಯ ₹ 45,000 (ನಿವ್ವಳ)
- (d) ಕುದುರೆ ಜೂಜಿನಿಂದ ಪಡೆದ ಹಣ ₹ 70,000 (ನಿವ್ವಳ)
- (e) ಜೀವ ವಿಮೆ ಕಟ್ಟಿದ್ದು ₹ 70,000
- (f) PPF ಗೆ ಕಟ್ಟಿದ್ದು ಹಣ ₹ 30,000
- (g) ವಾಸದ ಮನೆಯ ಬಾಡಿಗೆ ಕಟ್ಟಿದ್ದು ತಿಂಗಳಿಗೆ ₹ 12,000 (ಇವರಿಗೆ ಯಾವುದೇ ವಾಸದ ಮನೆಯಿಲ್ಲ)
- (h) ಬ್ಯಾಂಕಿನ ಕ್ರಾಸ್ಡ್ ಚೆಕ್ ಮೂಲಕ ಕಟ್ಟಿದ ವೈದ್ಯಕೀಯ ವಿಮೆಯ ಪ್ರೀಮಿಯಂ ಮೊತ್ತ ₹ 35,000. (ಪಾಲಿಸಿಯನ್ನು ಅವರ ತಂದೆಯ ಮೇಲೆ ತೆಗೆದುಕೊಳ್ಳಲಾಗಿದೆ. ಅವರ ತಂದೆ ಹಿರಿಯ ನಾಗರಿಕರು)

ಶ್ರೀ A ಅವರು ಅಂಗವಿಕಲ ವ್ಯಕ್ತಿಯಾಗಿದ್ದು ತೀವ್ರ ವಿಕಲಾಂಗತೆ ಹೊಂದಿದ್ದಾರೆ. ತೆರಿಗೆ ವರ್ಷ 2018-19 ಕ್ಕೆ ಅನ್ವಯವಾಗುವಂತೆ ಶ್ರೀ A ಅವರ ಒಟ್ಟು ಆದಾಯವನ್ನು ಕಂಡುಹಿಡಿಯಿರಿ.

Mr. A submits the following information :

- (a) Income from Salary (computed) ₹ 10,50,000
- (b) Income from House Property (computed) ₹ 2,50,000
- (c) Interest on Bank Fixed Deposit ₹ 45,000 (net)
- (d) Winning from Horse Race ₹ 70,000 (net)
- (e) Life Insurance Premium paid ₹ 70,000
- (f) Contribution to PPF ₹ 30,000
- (g) Rent paid towards residential house ₹ 12,000 P.M. (He doesn't own any residential house)
- (h) Medical Insurance Premium paid by crossed cheque ₹ 35,000 (Policy is taken on his father, who is a senior citizen)

Mr. A is physically handicapped person with severe disability. Compute his Total Income for the A.Y. 2018-19.



9. ಶ್ರೀ ರಾಮ್ ಎಂಬುವರು ಮೈಸೂರಿನ ಒಬ್ಬ ಮುಖ್ಯ ಲೆಕ್ಕ ಪರಿಶೋಧಕರಾಗಿದ್ದಾರೆ. ಅವರು ತಮ್ಮ ಲೆಕ್ಕ ಪುಸ್ತಕಗಳನ್ನು ನಗದು ಪದ್ಧತಿಯಲ್ಲಿ ಬರೆಯುತ್ತಾರೆ. ದಿನಾಂಕ 31-3-2018 ಕ್ಕೆ ಅಂತ್ಯವಾಗುವಂತೆ ಅವರ ಸ್ವೀಕೃತಿ ಮತ್ತು ಪಾವತಿಗಳ ತಖ್ತೆಯನ್ನು ನೀಡಲಾಗಿದೆ. ಸ್ವೀಕೃತಿ ಮತ್ತು ಪಾವತಿ ಖಾತೆ 31-3-2018 ಕ್ಕೆ ಅಂತ್ಯಗೊಳ್ಳುವಂತೆ

ಸ್ವೀಕೃತಿಗಳು	₹	ಪಾವತಿಗಳು	₹
ಗೆ, ಪ್ರಾರಂಭಿಕ ಶಿಲ್ಕು	25,000	ರಿಂದ ಸಿಬ್ಬಂದಿ ಸಂಬಳ	
ಗೆ, ತೆರಿಗೆ ಸಲಹೆಯಿಂದ ಬಂದ ಶುಲ್ಕ		2016-17 8,000	
2017-18 2,60,000		2017-18 24,000	
2018-19 20,000	2,80,000	2018-19 2,000	34,000
ಗೆ, ಲೆಕ್ಕ ಪರಿಶೋಧಕ ಶುಲ್ಕ	2,75,000	ರಿಂದ ಕಛೇರಿ ಬಾಡಿಗೆ	24,000
ಗೆ, ಗಿರಾಕಿಗಳಿಂದ ಬಂದ ಉಡುಗೊರೆ	78,000	ರಿಂದ ಲೆಕ್ಕ ಪರಿಶೋಧಕದ ಖರ್ಚುಗಳು	62,500
ಗೆ, ವೃತ್ತಿಪರ ಜರ್ನಲ್‌ನಿಂದ ಬಂದ ಸಂಭಾವನೆ	25,000	ರಿಂದ ಖರೀದಿ ಮಾಡಿದ ಕಾರು	3,50,000
ಗೆ, ವಿಶೇಷ ದಲ್ಲಾಳಿ ಹಣ	60,000	ರಿಂದ ಕಾರಿನ ವೆಚ್ಚಗಳು	45,000
ಗೆ, ಬ್ಯಾಂಕಿನಿಂದ ಪಡೆದ ಸಾಲ	3,00,000	ರಿಂದ ವೈಯಕ್ತಿಕ ಖರ್ಚುಗಳು	18,000
ಗೆ, ನಿರ್ದೇಶಕರ ಶುಲ್ಕ	10,000	ರಿಂದ ಖರೀದಿ ಮಾಡಿದ ಗಣಕಯಂತ್ರ ಕಛೇರಿಗೆ	60,000
ಗೆ, ಹಿಂದು ಕೂಡು - ಕುಟುಂಬದಿಂದ ಪಡೆದ ಪಾಲು	90,000	ರಿಂದ ಖರೀದಿ ಮಾಡಿದ ವೃತ್ತಿಪರ ಪುಸ್ತಕ	12,000
ಗೆ, ಭಾರತೀಯ ಕಂಪನಿಯಿಂದ ಬಂದ ಲಾಭಾಂಶ	45,000	ರಿಂದ CA ಸಂಸ್ಥೆಗೆ ಕಟ್ಟಿದ ಸದಸ್ಯತ್ವದ ಶುಲ್ಕ	25,000
		ರಿಂದ ಮರುಪಾವತಿ ಮಾಡಿದ ಸಾಲ	1,20,000
		ರಿಂದ ಸಾಲದ ಮೇಲಿನ ಬಡ್ಡಿ	40,000
		ರಿಂದ ಅಂತ್ಯದ ಶಿಲ್ಕು	3,97,500
	11,88,000		11,88,000

ಇತರೆ ಮಾಹಿತಿಗಳು :

- (1) ಶೇ 40ರಷ್ಟು ವಾಹನದ ವೆಚ್ಚ ಖಾಸಗಿಯಾಗಿದೆ.
- (2) ಕಛೇರಿಯ ಗಣಕಯಂತ್ರವನ್ನು ದಿನಾಂಕ 15-12-2017 ರಂದು ಖರೀದಿಸಿ ಉಪಯೋಗಿಸಲಾಗಿದೆ.
- (3) ಗಿರಾಕಿಯಿಂದ ಬಂದ ನಗದು ಉಡುಗೊರೆ ₹ 20,000 ಹಣವನ್ನು ಪುಸ್ತಕದಲ್ಲಿ ದಾಖಲಿಸಿಲ್ಲ.
- (4) ಶೇ 60 ರಷ್ಟು ಬ್ಯಾಂಕಿನ ಸಾಲವನ್ನು ವೃತ್ತಿಗಾಗಿ ಉಪಯೋಗಿಸಲಾಗಿದೆ.
- (5) ಕಾರಿನ ಮೇಲೆ ಶೇ 15 ವರ್ಷಕ್ಕೆ ಹಾಗೂ ಗಣಕಯಂತ್ರ ಮತ್ತು ವೃತ್ತಿಪರ ಪುಸ್ತಕಗಳ ಮೇಲೆ ಶೇ 40 ರಷ್ಟು ವರ್ಷಕ್ಕೆ ಸವಕಳಿಯನ್ನು ಮಾಡಬೇಕಾಗಿದೆ. ತೆರಿಗೆ ವರ್ಷ 2018-19 ಕ್ಕೆ ಅನ್ವಯವಾಗುವಂತೆ ಶ್ರೀ ರಾಮ್ ಅವರ ವೃತ್ತಿ ಆದಾಯವನ್ನು ಕಂಡುಹಿಡಿಯಿರಿ.



Sri Ram is a leading chartered Accountant at Mysore. He keeps his book on cash basis and his summarised Receipts and Payments A/c for the year ending 31-3-2018 is given below :

Receipts and Payments A/c for the year ending 31-3-2018

Receipts	Amt (₹)	Payments	Amt (₹)
To opening Balance b/d	25,000	By staff salary	
To Tax Consultancy Fee		2016-17 8,000	
2017-18 2,60,000		2017-18 24,000	
2018-19 20,000	2,80,000	2018-19 2,000	34,000
To Audit Fee	2,75,000	By Office rent	24,000
To Gift from clients	78,000	By Audit expenses	62,500
To Remuneration from Professional journals	25,000	By purchase of car	3,50,000
To Special commission	60,000	By car expenses	45,000
To Loan from Bank	3,00,000	By Personal expenses	18,000
To Director fee	10,000	By Purchase of office computer	60,000
To Share from H.UF	90,000	By Purchase of professional books	12,000
To Dividend from Indian Company	45,000	By C.A. Institute membership fee	25,000
		By Repayment of Loan	1,20,000
		By Interest on Loan	40,000
		By Closing balance C/d	3,97,500
	11,88,000		11,88,000

Adjustments :

- (1) 40% of car expenses are in respect of personal use of Car.
- (2) Office Computer was purchased and put into use for profession from 15-12-2017.
- (3) Cash gift of ₹ 20,000 received from Client was not recorded in the books.
- (4) 60% of loan from Bank was used for profession.
- (5) Depreciation is allowed at the rate of 15% P.A. on car and 40% P.A. both on computer and professional books.

Calculate his income from profession for the A.Y. 2018-19.

P.T.O.



10. ಶ್ರೀ ಅಭಿರಾಮ್ ಅವರ ಲಾಭ ಮತ್ತು ನಷ್ಟದ ಖಾತೆ 31-3-2018 ರ ಅಂತ್ಯಕ್ಕೆ :

ವಿಷಯಗಳು	(₹)	ವಿಷಯಗಳು	(₹)
ಗೆ ಆರಂಭಿಕ ಸರಕುಗಳು	90,000	ಯಿಂದ ಮಾರಾಟ	7,50,000
ಗೆ ಖರೀದಿಗಳು	1,80,000	ಯಿಂದ ಅಂತ್ಯದ ಸರಕು	1,35,000
ಗೆ ಕೂಲಿ	24,000	ಯಿಂದ ವಾಪಸ್ಸು ಪಡೆದ ಕರಡು ಸಾಲ (ಹಿಂದೆ ಸ್ವೀಕರಿಸದ)	25,750
ಗೆ ಸಿಬ್ಬಂದಿಯ ಸಂಬಳ	45,000	ಯಿಂದ ಸಾಲ ಪತ್ರದ ಮೇಲಿನ ಬಡ್ಡಿ	90,000
ಗೆ ಲೆಕ್ಕ ಪರಿಶೋಧಕ ಶುಲ್ಕ	12,000	ಯಿಂದ ಅಂಚೆ ಕಛೇರಿ ಉಳಿತಾಯ ಖಾತೆಯ ಬಡ್ಡಿ	10,000
ಗೆ ಕರಡು ಸಾಲ	5,000		
ಗೆ ಆದಾಯ ತೆರಿಗೆ	10,500		
ಗೆ ಸರಕು ಮತ್ತು ಸೇವಾ ತೆರಿಗೆ ಕಟ್ಟಿದ್ದು	16,250		
ಗೆ ಸರಕು ಮತ್ತು ಸೇವಾ ತೆರಿಗೆ ನಿಬಂದನೆ	20,000		
ಗೆ ಕಾರಿನ ಮೇಲೆ ಸವಕಳಿ	30,000		
ಗೆ ಕಾರಿನ ವೆಚ್ಚಗಳು	28,000		
ಗೆ ಪೇಟಿಂಟ್ ಖರೀದಿ	1,20,000		
ಗೆ ವೈಜ್ಞಾನಿಕ ಸಂಶೋಧನೆಗಾಗಿ ನ್ಯಾಷನಲ್ ಲ್ಯಾಬೋರೇಟರಿಗೆ ಕೊಟ್ಟ ದೇಣಿಗೆ	75,000		
ಗೆ ಬಂಡವಾಳದ ಮೇಲಿನ ಬಡ್ಡಿ	15,000		
ಗೆ ಆದಾಯ ತೆರಿಗೆ ನಿಬಂದನೆ	60,000		
ಗೆ ನಿವ್ವಳ ಲಾಭ	2,80,000		
	10,10,750		10,10,750



ಇತರೆ ವಿಷಯಗಳು :

1. ಆರಂಭ ಹಾಗೂ ಅಂತ್ಯದ ಸರಕು ಎರಡನ್ನು ಶೇ 10ರಷ್ಟು ಕಡಿಮೆ ಮೌಲ್ಯ ಮಾಡಲಾಗಿದೆ.
2. ಲೆಕ್ಕ ಪರಿಶೋಧಕನ ಶುಲ್ಕವನ್ನು ನಗದು ರೂಪದಲ್ಲಿ ಕೊಡಲಾಗಿದೆ.
3. ಶೇ 70 ಕಾರಿನ ವೆಚ್ಚ ವ್ಯವಹಾರಕ್ಕೆ ಉಪಯೋಗಿಸಲಾಗಿದೆ.
4. ಫೇಟಿಂಟ್ ಅನ್ನು ದಿನಾಂಕ 1-7-2017 ರಂದು ಖರೀದಿಸಿ ಉಪಯೋಗಿಸಲಾಗಿದೆ.
5. ಸರಕು ಮತ್ತು ಸೇವಾ ತೆರಿಗೆ ನಿಬಂಧನೆ ಹಾಗೂ ಆದಾಯ ತೆರಿಗೆ ನಿಬಂಧನೆ ಹಣದಿಂದ ₹ 3,000 ಸರಕು ಮತ್ತು ಸೇವಾ ತೆರಿಗೆಯನ್ನು ಹಾಗೂ ₹ 2,500 ಆದಾಯ ತೆರಿಗೆಯನ್ನು ತೆರಿಗೆ ಪಟ್ಟಿ ಸಲ್ಲಿಸುವ ಮುಂಚಿತವಾಗಿ ಕಟ್ಟಲಾಗಿದೆ.

ತೆರಿಗೆ ವರ್ಷ 2018-19 ಕ್ಕೆ ಅನ್ವಯವಾಗುವಂತೆ ವ್ಯವಹಾರದಿಂದ ಬಂದ ಆದಾಯವನ್ನು ಕಂಡುಹಿಡಿಯಿರಿ.

The profit and loss A/c of Mr. Abiram for the year ending 31-3-2018 is given below :

Particular	Amt. (₹)	Particular	Amt. (₹)
To Opening stock	90,000	By sales	7,50,000
To Purchases	1,80,000	By closing stock	1,35,000
To Wages	24,000	By Bad debts recovered Previously disallowed	25,750
To Staff Salary	45,000	By Interest on Debenture	90,000
To Audit fee	12,000	By Interest on P.O. SB A/c	10,000
To Bad debts	5,000		
To Income Tax	10,500		
To GST Paid	16,250		
To GST Provision	20,000		
To Depreciation on car	30,000		
To Car Expenses	28,000		
To Patent Purchased	1,20,000		
To Contribution to National Laboratory for Science Research	75,000		
To Interest on capital	15,000		
To Income Tax Provision	60,000		
To Net Profit	2,80,000		
	10,10,750		10,10,750

P.T.O.



Adjustments :

1. Both opening and closing stock were under valued by 10%.
2. Audit fee was paid in Cash.
3. 70% of car expenses are relate to use of car for business.
4. Patents was purchased and put into use for business from 1st July 2017.
5. Of the GST provision and Income Tax provision GST of ₹ 3,000 and IT of ₹ 2,500 were paid before filing the return.

Compute his income from the Business for the A.Y. 2018-19.

11. ಶ್ರೀ ಆನಂದ್ ಎಂಬುವರು ಈ ಕೆಳಗಿನ ಆಸ್ತಿಯನ್ನು ಆರ್ಥಿಕ ವರ್ಷ 2017-18 ರಲ್ಲಿ ಮಾರಿದ್ದಾರೆ.

- (a) ವಾಸದ ಮನೆ : ಇವರು ಈ ಮನೆಯನ್ನು 1998-99 ರಲ್ಲಿ ₹ 5,25,000 ಹಣವನ್ನು ಕೊಟ್ಟು ಖರೀದಿಸಿದ್ದಾರೆ. ಇವರು 1999-2000 ರಲ್ಲಿ ಹೆಚ್ಚುವರಿ ಕೊಡಡಿಯನ್ನು ₹ 20,000 ಕ್ಕೆ ಕಟ್ಟಿದ್ದಾರೆ ಹಾಗೂ ಮೊದಲನೇ ಮಹಡಿ ಮನೆಯನ್ನು 2008-09 ರಲ್ಲಿ ₹ 3,80,000 ವೆಚ್ಚ ಮಾಡಿ ಕಟ್ಟಿದ್ದಾರೆ. ಈ ಮನೆಯ ನ್ಯಾಯ ಯೋಜಿತ ಬೆಲೆ ದಿನಾಂಕ 1-4-2001 ರಂದು ₹ 7,25,000 ಇರುತ್ತದೆ. ದಿನಾಂಕ 30-6-2017 ರಂದು ಈ ಮನೆಯನ್ನು ₹ 98,00,000 ಕ್ಕೆ ಮಾರಿ, ಅದಕ್ಕೆ ಶೇ 2 ರಷ್ಟು ದಲ್ಲಾಳಿಯನ್ನು ಕೊಟ್ಟಿರುತ್ತಾರೆ. ಹಾಗೂ ದಿನಾಂಕ 18-12-2017 ರಂದು ಒಂದು ಹೊಸ ಮನೆಯನ್ನು ₹ 35,00,000 ಕ್ಕೆ ಖರೀದಿಸಿರುತ್ತಾರೆ.
- (b) A ಕಂಪನಿಯ ಸಾಲ ಪತ್ರಗಳು : 2014-15 ರಲ್ಲಿ ಇದನ್ನು ₹ 5,00,000 ಕ್ಕೆ ಖರೀದಿಸಿ ದಿನಾಂಕ 30-6-2017 ರಂದು ₹ 5,75,000 ಕ್ಕೆ ಮಾರಿದ್ದಾರೆ.
- (c) ಸಂಚಾರಿ ದೂರವಾಣಿ ಸ್ವಂತಕ್ಕೆ : ಇದನ್ನು ದಿನಾಂಕ 30-9-2017 ರಲ್ಲಿ ₹ 48,000 ಕೊಟ್ಟು ಖರೀದಿ ಮಾಡಿ, ₹ 50,000 ಕ್ಕೆ ದಿನಾಂಕ 16-12-2017 ರಂದು ಮಾರಾಟ ಮಾಡಿದ್ದಾರೆ.
- (d) ಚಿನ್ನ ಆಭರಣಗಳು ಸ್ವಂತಕ್ಕೆ : ಇದನ್ನು 2012-13 ರಲ್ಲಿ ₹ 6,50,000 ಹಣವನ್ನು ಕೊಟ್ಟು ಖರೀದಿ ಮಾಡಿ ದಿನಾಂಕ 13-02-2018 ರಂದು ₹ 65,00,000ಕ್ಕೆ ಮಾರಿದ್ದಾರೆ.

ಹಣದುಬ್ಬರದ ಸೂಚ್ಯಂಕ : 2001-02 : 100, 2008-09 : 137, 2012-13 : 200, 2014-15 : 240 ಮತ್ತು 2017-18 : 272.

ತೆರಿಗೆ ವರ್ಷ 2018-19 ಕ್ಕೆ ಅನ್ವಯವಾಗುವಂತೆ ಇವರ ಬಂಡವಾಳ ಲಾಭವನ್ನು ಕಂಡುಹಿಡಿಯಿರಿ.



Mr. Anand sold the following assets during the financial year 2017-18 :

- (a) Residential house : It was purchased by him during 1998-99 for ₹ 5,25,000. He has constructed an additional room during 1999-2000 for ₹ 20,000 and first floor during 2008-09 for ₹ 3,80,000. The Fair Market Value of the house on 1-4-2001 was ₹ 7,25,000. He sold the house on 30th June 2017 for ₹ 98,00,000 and paid 2% commission. He purchased a new residential house on 18th December 2017 for ₹ 35,00,000.
- (b) Debenture of A Co. : It was purchased by him during 2014-15 for ₹ 5,00,000 and sold on 30th June 2017 for ₹ 5,75,000.
- (c) Personal Mobile Phone : It was purchased by him on 30th September 2017 for ₹ 48,000 and sold on 16th December 2017 for ₹ 50,000.
- (d) Personal gold ornaments : It was purchased by him during 2012-13 for ₹ 6,50,000 and sold them on 13th Feb. 2018 for ₹ 65,00,000. CII for the years 2001-02 : 100, 2008-09 : 137, 2012-13 : 200, 2014-15 : 240 and 2017-18 : 272.

Calculate his income from capital gain for the A.Y. 2018-19.



VI Semester B.Com. Examination, May/June 2018
(CBCS) (2016-17 and Onwards) (Fresh + Repeaters)

COMMERCE
Paper – 6.3 : Income Tax – II

Time : 3 Hours

Max. Marks : 70

Instruction : Answer should **completely** be either in **English** or **Kannada**.

SECTION – A

1. Answer any 5 sub-questions, each sub-question carries 2 marks : (5×2=10)
- Define Business.
 - Mention any four disallowed expenses, in calculation of profit from business.
 - What is short term capital asset ?
 - What do you mean by less tax securities ?
 - Explain the provision U/S 80U.
 - Name any two no limit 50% deductible donations U/S 80G.
 - How do you set-off the long term capital loss ?

SECTION – B

Answer any three questions, each question carries 6 marks : (3×6=18)

- List out any 6 items included U/S 80C.
- Explain the provisions for set-off and carry forward of the following losses :
 - Loss from house property
 - Speculation business loss
 - Short term capital loss.
- A block of assets consists of 3 machines, whose WDV on 1-4-2015 was ₹ 2,00,000. On 10-8-2015 a new machine of the same block was purchased for ₹ 50,000. Another machine was purchased on 3-2-2016 but put to use on 25-4-2016, cost being ₹ 40,000. The first 3 machines were sold on 15-12-2016 for ₹ 1,50,000. The rate of depreciation for all the above machines was 15% p.a.
Find the value of capital gain/WDV of the block of machine on 1-4-2017, as the case may be.
- Sri Raghunandana was the owner of two house properties (all residential) at Bangalore of which one residential house was sold on 28-2-2017 for ₹ 20,00,000. This house was purchased by him on 1-1-1979 for ₹ 15,000. He had made some additions to this house by spending ₹ 3,000 on 20-3-1980. Further, he added a room to this house at a cost of ₹ 1,00,000 on 14-11-2014. The FMV of this house on 1-4-1981 was ₹ 15,000. He purchased a new residential house at Mysore on 25-3-2017 for ₹ 2,00,000. Compute Capital Gain for the A.Y. 2017-18.

(CII for 2016-17 : 1125, for 2014-15 : 1024 and for 1981-82 : 100)



6. Sri Suryaputhra has the following investments for the year ended 31-3-2017 :
- ₹ 20,000 units of UTI (income received ₹ 4,000)
 - ₹ 80,000 in post office savings Bank account which earns the interest @ 5% p.a.
 - ₹ 72,000 10% tax free debentures of Mysore Municipal corporation.
 - 14% Karnataka State Electricity Board Bonds ₹ 30,000.
 - ₹ 50,000 fixed deposits with Canara Bank Mysore at 8% p.a.

Compute the income from other sources of Sri Suryaputhra from the above investment for the assessment year 2017-18.

SECTION - C

Answer **any three** questions from the following, **each** question carries **14** marks :

(3×14=42)

7. The Profit and Loss Account of Mr. Jagadananda for the year ending 31-3-2017 is given below :

To General Expenses	7,000	By Gross profit	1,40,000
" Fire insurance premium	2,000	" Bad debts recovered	4,000
" Bad debts	1,000	" Interest from Govt. securities	1,000
" Salaries	65,000	" Rent from employees	24,000
" Advertisement (in cash)	22,250	" Lottery income	80,000
" Proprietor's salary	12,500	" Interest from debtors for delayed payment	6,000
" Interest in capital	2,000	" Discount received	1,750
" Provision for income tax	1,000	" Profit on sale of plant	8,000
" Depreciation	2,000	" Dividend from foreign company	2,000
" Sales tax (due)	5,000		
" Advance income tax paid	1,000		
" Donation to approved scientific research associations	5,000		
" Donation to university to conduct social research	6,000		
" Motor car expenses	1,000		
" Municipal tax of quarters given to employees	4,000		
" Family planning expenditures	2,000		
" Charities to poor boy to support his education	8,000		
" Net profit	1,20,000		
Total	2,66,750	Total	2,66,750

Additional Information :

- Advertisement expenses are incurred to promote the sales.
- Out of bad debts recovered ₹ 3,000 were disallowed in earlier previous years.
- General expenses include ₹ 2,500 paid as compensation to an old employee whose service was detrimental to interest of the business.



- iv) Depreciation allowable on all assets as per income tax rules was ₹ 1,800.
 v) Sales tax was paid on 28-7-2017. Last date for filing the income tax return was 31-7-2017.
 vi) 40% of the car expenses were incurred for personal use.

Calculate taxable profit from business of Mr. Jagadananda for the assesment year 2017-18.

8. Shri Yativarya is a leading advocate at Bangalore. He keeps his books on cash basis and his summarised receipts and payments account for the year ended 31-3-2017 was given below :

Receipts and Payment Account for the year ended 31-3-2017

Receipts		₹	Payments		₹
To	Balance b/d	8,000	By	Car expenses	1,500
"	Legal fee :		"	Office expenses	20,000
	2016-17	1,05,000	"	Salary to attender	9,000
	2015-16	20,000	"	Subscription to law journal	500
	2017-18	6,000	"	Purchase of law books	12,000
"	Fee from consultancy work	18,000	"	Donation to an approved college	4,000
"	Special commission fees	1,500	"	Rent of chamber	
"	Salary as part time lecturer in law	16,000		2017-18	2,000
"	Examiner's fees from law university	600		2016-17	24,000
"	Sale proceeds of furniture used in the profession	6,000		2015-16	3,000
"	Director's fee from the company	200	"	Electric lighting	2,500
"	Dividend from Indian Company	64,000	"	LIC premium	1,000
"	Remuneration from an article published in law journal	400	"	Car purchased	74,000
"	Maturity amount from LIC	48,000	"	House hold exps.	5,000
"	Gifts from clients	5,000	"	Income tax appeal expenses	1,300
Total		2,98,700	Total		2,98,700

Notes :

- a) Rent and electric lighting were in respect of the building used for profession.
 b) 30% of the car expenses are in respect of office use.
 c) Car was purchased on 24-10-2016 and rate of depreciation is 15% p.a.
 d) Depreciation on law books is @ 60% p.a.
 Calculate the taxable income from profession for the assesment year 2017-18.



9. Shri Athmananda submits the following particulars of assets sold during the year 2016-17 :

	Gold ₹	Securities ₹	Plot ₹
Sale proceeds	4,00,000	1,50,000	20,00,000
Brokerage paid on sale	-	-	2%
Cost of acquisition	60,000	40,000	1,40,000
Year of acquisition	1988-89	2013-14	1984-85
Cost Inflation Index	161	939	125
Date of sale	1-6-2016	1-1-2017	30-8-2016

He has purchased a residential house for ₹ 9,00,000 on 25-3-2017 on which date he did not own any other residential house. Whether Shri Athmananda is eligible to claim exemption U/S 54F ? Calculate his taxable capital gain for the assessment year 2017-18. CII for the financial year 2016-17 was 1125.

10. Shri Anjaneya has submitted the following particulars for the assessment year 2017-18 :

	₹
i) Income from salary (computed)	4,00,000
ii) House property income (computed)	2,00,000
iii) Income from business	5,00,000
iv) Long term capital gain	50,000
v) Short term capital gain	20,000
vi) Agriculture income in India	4,000

Note :

- Short term capital gain is from the sale of equity shares for which securities transaction tax was not paid.
- Long term capital gain is from the sale of equity shares for which securities transaction tax was paid.

Calculate the Tax Liability of Shri Anjaneya for the assessment year 2017-18.

11. Mr. Intravert has held the following investments and incomes during the financial year 2016-17 :

- ₹ 2,00,000, 8% State Govt. securities.
- ₹ 5,00,000, 10% tax free commercial securities.
- ₹ 4,00,000, 12% commercial securities.
- ₹ 10,000 (gross) received as interest on Public Ltd. company's securities.
- ₹ 7,200 interest received on debentures of ABC Ltd. (listed).
- ₹ 9,000 interest received on securities of XYZ Ltd. (unlisted).
- ₹ 5,000 dividend received from Indian company.
- ₹ 4,000 interest received from the units of UTI.
- ₹ 2,10,000 (net) lottery income from Kerala State Lottery.

Bank charged ₹ 5,000 as collection charges compute his income from other sources for A.Y. 2017-18.



VI Semester B.Com. Examination, September 2020
(CBCS) (F+R)
(2016-17 and Onwards)
COMMERCE
Paper – 6.3 : Income Tax – II

Time : 3 Hours

Max. Marks : 70

Instruction : Answers should be written **completely** either in **English** or in **Kannada**.

SECTION – A

1. Answer **any 5** of the following sub-questions. **Each** sub-question carries **2** marks. **(5×2=10)**
- Give the meaning of vocation.
 - How do you treat bad debts recovered, earlier written off ?
 - What do you mean by short term capital gain ?
 - Name any 4 incomes chargeable to tax under the head income from other sources.
 - What are provisions available U/s 80 EE ?
 - Give the meaning of set-off.
 - What is tax free government securities ?

SECTION – B

- Answer **any 3** of the following questions. **Each** question carries **6** marks. **(3×6=18)**
- Who are eligible for deduction U/s 80 U ? State the provisions of the section.
 - Mr. Vivek, resident of India furnished the following details. Compute his income from capital gains for the assessment year 2019-20.
 - Date of purchase of house property 1-12-2000.
 - Cost of acquisition ₹ 2,50,000/-.



- iii) Cost of addition in the year 2000 is ₹ 25,000/-.
- iv) Fair market value as on 1-4-2001 ₹ 3,50,000/-
- v) Cost of additions in 2004-05 is ₹ 77,700/-.
- vi) Sale consideration ₹ 30,00,000/-.

Cost inflation index 2001-02 : 100, 2004-05 : 113 and for the year 2018-19 : 280.

4. Sri Suresh, has the following investments for the year ended 31-3-2019.
- i) ₹ 20,000/- invested in units of UTI @ 20%. (dividend received ₹ 4,000/-)
 - ii) ₹ 80,000/- in post office Savings Bank A/c which earns the interest @ 5% p.a.
 - iii) ₹ 72,000/- in 10% tax free debentures of Mysore Municipal Corporation.
 - iv) 14% Karnataka State Electricity board bonds ₹ 30,000/-.
 - v) ₹ 50,000/- fixed deposits with Canara Bank Mysore at 8% p.a.
- Compute the income from other sources of Sri Suresh for the Assessment year 2019-20.

5. Explain the provisions for set-off and carry forward of the following losses :
- a) Loss from House property.
 - b) Speculation business loss.
 - c) Short term capital loss.

6. Mr. Ram is having a gross total income of ₹ 6,35,000/- for the financial year 2018-19 furnishes the following information.
- i) Deposited ₹ 50,000/- in tax saver deposit scheme in a nationalised bank.
 - ii) Paid ₹ 25,000/- towards life insurance premium of his daughter.
 - iii) Contributed ₹ 10,000/- to PM's National Relief Fund.
 - iv) Donated ₹ 20,000/- to a Govt. recognised institution for scientific research.
- Compute the Total Income of Mr. Ram for the Assessment year 2019-20.



SECTION – C

Answer any 3 of the following questions. Each question carries 14 marks. (3×14=42)

7. Following are the details of Mr. Sharath for the previous year 2018-19.

- i) Income from salary (computed) ₹ 5,04,000/-.
- ii) Income from House property (computed) ₹ 72,000/-.
- iii) Income from business (computed) ₹ 3,37,000/-.
- iv) Income from profession of consulting (computed) ₹ 1,18,000/-.
- v) Short term capital gain on sale of Jewellery ₹ 57,000/-.
- vi) Short term capital gain on sale of shares ₹ 49,000/- (Not subject to STT)
- vii) Long-term capital gain on sale of land ₹ 1,33,000/-.
- viii) Income from other sources (including lottery winnings of ₹ 1,00,000/- Net) ₹ 1,79,000/-.

Sharath is eligible for deduction under various sections of 80 C to the extent of ₹ 1,47,000/-. For the previous year 2018-19 he had paid an advance tax of ₹ 49,000/- and tax was deducted at source from lottery winnings at the rate of 30%.

Compute the Net tax liability of Mr. Sharath for the assessment year 2019-20 if he is a resident aged about 58 years.

8. Following is the profit and loss A/c of Mr. Ganesh for the year ending 31-3-2019.

	₹		₹
To Salaries	18,000	By Gross profit b/d	74,800
To Advertisements	14,000	By Rental income	
To Sundry expenses	14,500	(50% of H.P.)	38,000
To Interest on capital	12,000	By Dividend from	
To Fire insurance premium		Indian Company	24,000
(₹ 3,000 relating to house		By Winning from lottery	40,000
property)	13,000	By Interest on Govt. Securities	22,000
To Income tax	17,000	By Profit on sale of	
To House hold expenses	12,500	securities (long-term)	50,000

To Bad debts	10,000	
To Provision for bad debts	11,500	
To Repairs to House property	11,000	
To Municipal tax of house property	13,600	
To Life insurance premium	18,000	
To Donation to PMNRF	12,000	
To Depreciation	13,700	
To Net profit	58,000	
	2,48,800	2,48,800

Mr. Ganesh owns a house property, which is being used by him for the following purposes.

- 25% of carpet area for his own business.
- 25% of carpet area for his own residence.
- 50% of carpet area is let-out for residential purposes.

Compute his taxable business income for the assessment year 2019-20.

9. Dr. Krishna is a renowned medical practitioner he furnishes his Receipts and Payments A/c for the financial year 2018-19.

Receipts	₹	Payments	₹
To Balance c/d	35,000	By Rent of clinic	
To Consultation fees		2017-18	6,000
2017-18	5,000	2018-19	4,800
2018-19	70,000	2019-20	6,000
2019-20	12,000	By Electricity and water	2,000
To Visiting fees	30,000	By Purchase of professional books	8,000
To Loan from bank for professional purpose	1,25,000	By Household expenses	7,800
		By Municipal taxes paid on property	2,000
To Sale of medicines	73,000	By Purchase of motor car	45,000
To Gifts from patients	5,000	By Fire insurance on property	2,000



To Remuneration from articles published in professional journals	6,000	By Surgical equipments purchased	47,000
To Rent from house property	11,000	By Advance income tax	13,000
To Interest on Post Office National Saving Certificates	7,000	By Salary to nurse	12,000
		By Entertainment expenses	6,000
		By Purchase of X-ray plant	94,500
		By Expenses on income tax proceedings	15,000
		By Gift to wife	5,000
		By Interest on loan	2,000
		By Loan installment paid	5,000
		By Donation to political party	500
		By Life insurance premium	15,000
		By Car expenses	15,000
		By Purchase of medicines	35,000
		By Balance c/d	43,000
	3,79,000		3,79,000

Compute Dr. Krishna's professional income for the assessment year 2019-20 with the help of following additional information :

- 1/3 of car expenses is for personal use.
- Depreciation on motor car is @ 15% and on professional books @ 60% and surgical equipment @ 40%.
- Closing stock of medicine is ₹ 8,000/- but its current market value is ₹ 12,000/-.

10. During the previous year ending on 31-3-2019 Mrs. Lavanya sells the following :

Assets	Date of Sale	Sale Consideration	Cost of Acquisition	Year of Purchase
		₹	₹	
Shares	10-4-2018	21,25,000	16,00,000	2013-14
Agricultural land in rural area	25-5-2018	42,50,000	5,75,000	1993-94
Agricultural land in urban area	10-6-2018	70,12,500	6,25,000	1999-2000
Non-listed debentures	10-4-2018	7,25,000	4,25,000	2013-14
Personal car	1-7-2018	25,000	3,00,000	2014-15



The fair market value of agricultural land in urban area on 1-4-2001 was ₹ 5,00,000/-. On 31 July 2019 Lavanya deposits ₹ 5,00,000/- in CGAS U/s 54 F for claiming exemption in future for purchasing agricultural land.

Find out her taxable capital gain for the assessment years 2019-20.

CII – 2018-19 – 280, 2013-14 – 220, 2014-15 – 240.

11. Mr. Subash a resident of India, earned the following incomes during the financial year 2018-19.

- i) Interest on securities ₹ 6,000/-.
- ii) Winnings from horse races (gross) ₹ 12,500/-.
- iii) Income earned from sub-letting of house ₹ 10,500/-.
- iv) Expenses incurred on sub-letting ₹ 500/-.
- v) Dividend from a foreign company ₹ 26,000/-.
- vi) Interest on post office savings bank A/c ₹ 2,000/-.
- vii) Ground rent for land received in Patna ₹ 5,000/-.
- viii) Income from agricultural land in Bangladesh ₹ 20,000/-.
- ix) Directors fees ₹ 1,800/-.
- x) He received a gift from his cousin a wrist watch worth ₹ 5,000/- on 1-6-2018.
- xi) ₹ 700/- received as an A/c payee cheque as interest on debentures (listed) of a company in which public are substantially interested.
- xii) Interest on deposit under Gold monetisation scheme, 2015 is ₹ 15,000/-.
- xiii) He received gift worth Rs. 45,000/- from his friend.

Compute the taxable income from other sources of Mr. Subash for the assessment year 2019-20.



ಕನ್ನಡ ಆವೃತ್ತಿ

ವಿಭಾಗ - ಎ

1. ಕೆಳಗಿನ ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉಪ-ಪ್ರಶ್ನೆಗೆ 2 ಅಂಕಗಳು. (5×2=10)
- ಜೀವನೋಪಾಯದ ಅರ್ಥವನ್ನು ನೀಡಿ.
 - ಈ ಹಿಂದೆ ರಿಟನ್ ಆಫ್ ಮಾಡಿರುವ ಕರಡು ಸಾಲಗಳನ್ನು ಹೇಗೆ ಪರಿಗಣಿಸುವಿರಿ ?
 - ಅಲ್ಪಾವಧಿ ಬಂಡವಾಳ ಗಳಿಕೆ ಎಂದರೇನು ?
 - ಬೇರೆ ಮೂಲಗಳಿಂದ ಬರುವ ಆದಾಯದ ಅಡಿಯಲ್ಲಿ ಬರುವ ಆದಾಯ ತೆರಿಗೆಗೊಳಪಡುವ ಯಾವುದಾದರೂ 4 ಆದಾಯಗಳನ್ನು ಹೆಸರಿಸಿ.
 - 80 EE ಕಲನ ಅಡಿಯಲ್ಲಿ ಬರುವ ನಿಬಂಧನೆಗಳು ಯಾವುವು ?
 - ಸರಿಹೊಂದುವಿಕೆಯ ಅರ್ಥವನ್ನು ನೀಡಿ.
 - ತೆರಿಗೆ ಮುಕ್ತ ಸರ್ಕಾರಿ ಪತ್ರಗಳು ಎಂದರೇನು ?

ವಿಭಾಗ - ಬಿ

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 6 ಅಂಕಗಳು. (3×6=18)

- ಕಲಂ 80 U ನ ಅಡಿಯಲ್ಲಿ ಕಡಿತಕ್ಕೆ ಯಾರು ಅರ್ಹರು ? ಈ ಕಲನ ನಿಬಂಧನೆಗಳನ್ನು ಹೇಳಿ.
- ಭಾರತೀಯ ವಾಸಿಯಾದ ಶ್ರೀ ವಿವೇಕನು ಕೆಳಕಂಡ ವಿವರಗಳನ್ನು ಒದಗಿಸಿದ್ದಾನೆ. 2019-20 ನೇ ಕರ ವರ್ಷಕ್ಕೆ ಆತನ ಬಂಡವಾಳ ಗಳಿಕೆ ಆದಾಯವನ್ನು ಕಂಡುಹಿಡಿಯಿರಿ :
 - ಮನೆಯನ್ನು ಖರೀದಿಸಿದ ದಿನಾಂಕ 1-12-2000.
 - ಕೊಂಡುಕೊಂಡ ಬೆಲೆ ರೂ. 2,50,000/-.
 - 2000 ನೇ ವರ್ಷದಲ್ಲಿ ಮಾಡಿದ ಸೇರ್ಪಡೆಯ ವೆಚ್ಚ ರೂ. 25,000/-.
 - 1-4-2001 ರಂದು ನ್ಯಾಯೋಚಿತ ಮಾರುಕಟ್ಟೆ ಬೆಲೆ ರೂ. 3,50,000/-.
 - 2004-05 ರಲ್ಲಿ ಸೇರ್ಪಡೆಯ ವೆಚ್ಚ ರೂ. 77,700/-.
 - ಮಾರಾಟದ ಬೆಲೆ ರೂ. 30,00,000/-.ಹಣದುಬ್ಬರದ ಸೂಚ್ಯಂಕ 2001-02 : 100, 2004-05 : 113 ಹಾಗೂ 2018-19 : 280.



4. 31-3-2019 ವರ್ಷಾಂತ್ಯಕ್ಕೆ ಶ್ರೀ ಸುರೇಶನು ಈ ಕೆಳಕಂಡ ಹೂಡಿಕೆಗಳನ್ನು ಹೊಂದಿದ್ದಾನೆ.

- i) ರೂ. 20,000/- ವನ್ನು UTI ನ ಯೂನಿಟ್‌ಗಳಿಗಾಗಿ 20% ವಿನಿಯೋಗಿಸಲಾಗಿದೆ. (ಸ್ವೀಕರಿಸಿದ ಲಾಭಾಂಶ ರೂ. 4,000/-)
- ii) ಪೋಸ್ಟ್‌ಆಫೀಸಿನ ಉಳಿತಾಯ ಖಾತೆಯಲ್ಲಿ ರೂ. 80,000/- ಅದು ವಾರ್ಷಿಕ 5% ಬಡ್ಡಿಯನ್ನು ಗಳಿಸುತ್ತದೆ.
- iii) ಮೈಸೂರು ಮುನ್ಸಿಪಲ್ ಕಾರ್ಪೊರೇಷನ್ 10% ತೆರಿಗೆ ರಹಿತ ಡಿಬೆಂಚರುಗಳಲ್ಲಿ ರೂ. 72,000/-.
- iv) ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ 14% ಬಾಂಡ್ಸ್ ರೂ. 30,000/-.
- v) ಮೈಸೂರಿನ ಕೆನರಾ ಬ್ಯಾಂಕಿನಲ್ಲಿ ವಾರ್ಷಿಕ 8% ನ ಸ್ಥಿರ ಠೇವಣಿಗಳಲ್ಲಿ ರೂ. 50,000/-.

2019-20 ನೇ ಕರ ವರ್ಷಕ್ಕೆ ಶ್ರೀ ಸುರೇಶನ ಇತರೆ ಮೂಲಗಳಿಂದ ಬಂದ ಆದಾಯವನ್ನು ಕಂಡುಹಿಡಿಯಿರಿ.

5. ಕೆಳಕಂಡ ನಷ್ಟಗಳ ಹೊಂದಾಣಿಕೆ ಮತ್ತು ಮುಂದುವರಿಸುವಿಕೆಯ ನಿಬಂಧನೆಗಳನ್ನು ವಿವರಿಸಿ :

- a) ಮನೆಯ ಆಸ್ತಿಯಿಂದ ಆದ ನಷ್ಟ
- b) ಸೆಟ್ಟಾ ವ್ಯವಹಾರದಿಂದ ಆದ ನಷ್ಟ
- c) ಅಲ್ಪಾವಧಿ ಬಂಡವಾಳ ನಷ್ಟ.

6. ಶ್ರೀ ರಾಮನು ರೂ. 6,35,000/- ಸ್ಥೂಲ ಆದಾಯವನ್ನು ಹೊಂದಿದ್ದಾನೆ. 2018-19 ನೇ ವರ್ಷಕ್ಕೆ ಕೆಳಕಂಡ ಮಾಹಿತಿಯನ್ನು ಒದಗಿಸಿದ್ದಾನೆ.

- i) 50,000/- ರೂ. ಗಳನ್ನು ರಾಷ್ಟ್ರೀಕೃತ ಬ್ಯಾಂಕಿನ ತೆರಿಗೆ ಉಳಿತಾಯ ಠೇವಣಿ ಯೋಜನೆಯಲ್ಲಿ ಠೇವಣಿಯಾಗಿರಿಸಿದ್ದಾನೆ.
- ii) ಮಗಳ ಜೀವ ವಿಮಾ ಪ್ರೀಮಿಯಂ ರೂ. 25,000/- ರೂ. ಗಳನ್ನು ಪಾವತಿಸಿದ್ದಾನೆ.
- iii) ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ರೂ. 10,000/- ರೂ. ಗಳನ್ನು ಕೊಡುಗೆಯಾಗಿ ನೀಡಿದ್ದಾನೆ.
- iv) 20,000/- ರೂ. ಗಳನ್ನು ಸರ್ಕಾರದಿಂದ ಗುರುತಿಸಲಾದ ವೈಜ್ಞಾನಿಕ ಸಂಶೋಧನಾ ಸಂಸ್ಥೆಗೆ ದಾನವಾಗಿ ನೀಡಿದ್ದಾನೆ.

2019-20 ನೇ ವರ್ಷಕ್ಕೆ ಶ್ರೀ ರಾಮನ ಒಟ್ಟು ಆದಾಯವನ್ನು ಕಂಡುಹಿಡಿಯಿರಿ.



ವಿಭಾಗ - ೨

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 14 ಅಂಕಗಳು.

(3×14=42)

7. ಹಿಂದಿನ ವರ್ಷ 2018-19 ಕ್ಕೆ ಶ್ರೀ ಶರತ್‌ನ ವಿವರಗಳು ಈ ಕೆಳಕಂಡಂತಿವೆ.

- i) ಸಂಬಳದಿಂದ ಬಂದ ಆದಾಯ (ಕಂಡುಹಿಡಿದುದು) ರೂ. 5,04,000/-
- ii) ಮನೆ ಆಸ್ತಿಯಿಂದ ಬಂದ ಆದಾಯ (ಕಂಡುಹಿಡಿದುದು) ರೂ. 72,000/-
- iii) ವ್ಯವಹಾರದಿಂದ ಬಂದ ಆದಾಯ (ಕಂಡುಹಿಡಿದುದು) ರೂ. 3,37,000/-
- iv) ಸಲಹಾ ವೃತ್ತಿಯಿಂದ ಬಂದ ಆದಾಯ (ಕಂಡುಹಿಡಿದುದು) ರೂ. 1,18,000/-.
- v) ಒಡವೆ ಮಾರಾಟದಿಂದ ಬಂದ ಅಲ್ಪಾವಧಿ ಬಂಡವಾಳ ಗಳಿಕೆ ರೂ. 57,000/-.
- vi) ಶೇರುಗಳ ಮಾರಾಟದಿಂದ ಬಂದ ಅಲ್ಪಾವಧಿ ಬಂಡವಾಳ ಗಳಿಕೆ ರೂ. 49,000/-
(STT ಗೆ ಒಳಪಟ್ಟಿರುವುದಿಲ್ಲ)
- vii) ಭೂಮಿಯ ಮಾರಾಟದಿಂದ ಬಂದ ದೀರ್ಘಾವಧಿ ಬಂಡವಾಳ ಗಳಿಕೆ ರೂ. 1,33,000/-.
- viii) ಇತರೆ ಮೂಲಗಳಿಂದ ಬಂದ ಆದಾಯ (ಲಾಟರಿಯಿಂದ ಗೆದ್ದ ಹಣ ನಿವ್ವಳ ರೂ. 1,00,000/-ಸೇರಿ)
ರೂ. 1,79,000/-.

ಕಲಂ 80 C ರ ವಿವಿಧ ವಿಭಾಗದಲ್ಲಿಯಲ್ಲಿ ಶ್ರೀ ಶರತ್‌ನು ರೂ. 1,47,000/- ಕಡಿತ ಪಡೆಯಲು ಅರ್ಹನಾಗಿದ್ದಾನೆ. 2018-19 ನೇ ಹಿಂದಿನ ವರ್ಷಕ್ಕೆ ರೂ. 49,000/- ಗಳನ್ನು ಮುಂಗಡ ತೆರಿಗೆಯಾಗಿ ಪಾವತಿಸಿದ್ದಾನೆ ಮತ್ತು ಲಾಟರಿಯಿಂದ ಗೆದ್ದ ಹಣಕ್ಕೆ 30% ತೆರಿಗೆಯನ್ನು ಮೂಲದಲ್ಲಿ ಕಟಾಯಿಸಲಾಗಿದೆ. ಶ್ರೀ ಶರತ್‌ನು 58 ವರ್ಷ ವಯಸ್ಸುಳ್ಳ ಭಾರತೀಯ ವಾಸಿಯಾಗಿದ್ದಾನೆ. 2019-20 ನೇ ಕರ ವರ್ಷಕ್ಕೆ ಈತನ ನಿವ್ವಳ ತೆರಿಗೆ ಜವಾಬ್ದಾರಿಯನ್ನು ಕಂಡುಹಿಡಿಯಿರಿ.

8. 31-3-2019 ವರ್ಷಕ್ಕೆ ಕೊನೆಗೊಳ್ಳುವ ಶ್ರೀ ಗಣೇಶನ ಲಾಭ ಮತ್ತು ನಷ್ಟಖಾತೆ ಈ ಕೆಳಕಂಡಂತಿದೆ.

	₹		₹
ಗೆ, ಸಂಬಳಗಳು	18,000	ಇಂದ, ಸ್ಥೂಲ ಲಾಭ	74,800
ಗೆ, ಜಾಹೀರಾತುಗಳಿಗೆ	14,000	ಇಂದ, ಬಾಡಿಗೆ ಆದಾಯ	
ಗೆ, ಇತರೆ ಖರ್ಚುಗಳು	14,500	(50% ಮನೆ ಆಸ್ತಿಯಿಂದ)	38,000
ಗೆ, ಬಂಡವಾಳದ ಮೇಲಿನ ಬಡ್ಡಿ	12,000	ಇಂದ, ಭಾರತೀಯ ಕಂಪನಿಯಿಂದ ಬಂದ	
ಗೆ, ಬೆಂಕಿ ವಿಮಾ ಪ್ರೀಮಿಯಂ		ಲಾಭಾಂಶ	24,000
(ರೂ. 3,000 ಮನೆ ಆಸ್ತಿಗೆ		ಇಂದ, ಲಾಟರಿಯಿಂದ ಗೆದ್ದ ಹಣ	40,000
ಸಂಬಂಧಿಸಿದ್ದಾಗಿದೆ)	13,000	ಇಂದ, ಸರ್ಕಾರಿ ಭದ್ರತೆಗಳ ಮೇಲಿನ ಬಡ್ಡಿ	22,000



ಗೆ, ಆದಾಯ ತೆರಿಗೆ	17,000	ಇಂದ, ಭದ್ರತೆಗಳ ಮಾರಾಟದಿಂದ	
ಗೆ, ಮನೆ ಖರ್ಚುಗಳು	12,500	ಬಂದ ಲಾಭ (ದೀರ್ಘಾವಧಿ)	50,000
ಗೆ, ಕರಡು ಸಾಲ	10,000		
ಗೆ, ಕರಡು ಸಾಲ ನಿಬಂಧನೆ	11,500		
ಗೆ, ಮನೆ ಆಸ್ತಿಗೆ ರಿಪೇರಿ	11,000		
ಗೆ, ಮನೆ ಆಸ್ತಿಯ ಮುನ್ಸಿಪಲ್ ತೆರಿಗೆ	13,600		
ಗೆ, ಜೀವ ವಿಮಾ ಪ್ರೀಮಿಯಂ	18,000		
ಗೆ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ	12,000		
ಗೆ, ಸವಕಳಿ	13,700		
ಗೆ, ನಿವ್ವಳ ಲಾಭ	58,000		
	2,48,800		2,48,800

ಶ್ರೀ ಗಣೇಶನು ಮನೆ ಆಸ್ತಿಯನ್ನು ಹೊಂದಿದ್ದು, ಅದನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಬಳಸುತ್ತಿದ್ದಾನೆ.

- 25% ರಷ್ಟು ತನ್ನ ಸ್ವಂತ ವ್ಯವಹಾರಕ್ಕಾಗಿ.
- 25% ರಷ್ಟು ತನ್ನ ಸ್ವಂತ ನಿವಾಸಕ್ಕಾಗಿ.
- 50% ರಷ್ಟು ವಾಸದ ಮನೆಗಾಗಿ ಬಾಡಿಗೆಗೆ ಕೊಟ್ಟಿದ್ದಾನೆ.

2019-20 ನೇ ಕರ ವರ್ಷಕ್ಕೆ ತೆರಿಗೆಗೊಳಪಡುವ ವ್ಯವಹಾರ ಆದಾಯವನ್ನು ಕಂಡುಹಿಡಿಯಿರಿ.

9. ಡಾ. ಕೃಷ್ಣ ಹೆಸರುವಾಸಿಯಾದ ವೈದ್ಯರು 2018-19 ನೇ ಹಣಕಾಸಿನ ವರ್ಷಕ್ಕೆ ಈತನು ತನ್ನ ಸ್ವೀಕೃತಿ ಮತ್ತು ಪಾವತಿ ಖಾತೆಯನ್ನು ಒದಗಿಸಿದ್ದಾನೆ.

ಸ್ವೀಕೃತಿಗಳು	₹	ಪಾವತಿಗಳು	₹
ಗೆ, ಪ್ರಾರಂಭಿಕ ಶಿಲ್ಕು	35,000	ಇಂದ, ಆಸ್ತ್ರೀಯ ಬಾಡಿಗೆ	
ಗೆ, ಸಲಹಾ ಶುಲ್ಕ		2017-18	600
2017-18	5,000	2018-19	4,800
2018-19	70,000	2019-20	600
2019-20	12,000	ಇಂದ, ವಿದ್ಯುಚ್ಛಕ್ತಿ ಮತ್ತು ನೀರು	2,000



ಗೆ, ಸಂದರ್ಶನಾ ಶುಲ್ಕ	30,000	ಇಂದ, ವೃತ್ತಿ ಪುಸ್ತಕಗಳ ಖರೀದಿ	8,000
ಗೆ, ವೃತ್ತಿ ಉದ್ದೇಶಕ್ಕಾಗಿ ಬ್ಯಾಂಕಿನಿಂದ ಪಡೆದ ಸಾಲ	1,25,000	ಇಂದ, ಮನೆ ಖರ್ಚುಗಳು	7,800
ಗೆ, ಔಷಧಿಗಳ ಮಾರಾಟ	73,000	ಇಂದ, ಮನೆ ಆಸ್ತಿಯ ಮೇಲೆ ಪಾವತಿಸಿದ ಮುನ್ಸಿಪಲ್ ತೆರಿಗೆ	2,000
ಗೆ, ರೋಗಿಗಳಿಂದ ಉಡುಗೊರೆ	5,000	ಇಂದ, ಮೋಟಾರು ಕಾರು ಖರೀದಿ	45,000
ಗೆ, ವೃತ್ತಿ ನಿಯತಕಾಲಿಕೆಗಳಲ್ಲಿ ಬರಹದಿಂದ ಬಂದ ಸಂಭಾವನೆ	6,000	ಇಂದ, ಮನೆ ಆಸ್ತಿಯ ಮೇಲೆ ಬೆಂಕಿ ವಿಮೆ	200
ಗೆ, ಮನೆ ಆಸ್ತಿಯಿಂದ ಬಂದ ಬಾಡಿಗೆ	11,000	ಇಂದ, ಸರ್ಜಿಕಲ್ ಉಪಕರಣಗಳ ಖರೀದಿ	47,000
ಗೆ, ಪೋಸ್ಟ್ ಆಫೀಸಿನ ರಾಷ್ಟ್ರೀಯ ಉಳಿತಾಯ ಪತ್ರಗಳ ಮೇಲಿನ ಬಡ್ಡಿ	7,000	ಇಂದ, ಮನರಂಜನಾ ಖರ್ಚುಗಳು	6,000
		ಇಂದ, X-ರೇ ಮೆಷಿನ್ ಖರೀದಿ	94,500
		ಇಂದ, ಆದಾಯ ತೆರಿಗೆ ನಡಾವಳಿಗಳ ಖರ್ಚುಗಳು	15,000
		ಇಂದ, ಪತ್ನಿಗೆ ಉಡುಗೊರೆ	5,000
		ಇಂದ, ಸಾಲದ ಮೇಲಿನ ಬಡ್ಡಿ	2,000
		ಇಂದ, ಸಾಲದ ಕಂತು ಪಾವತಿ	5,000
		ಇಂದ, ರಾಜಕೀಯ ಪಕ್ಷಕ್ಕೆ ದೇಣಿಗೆ	500
		ಇಂದ, ಜೀವ ವಿಮಾ ಪ್ರೀಮಿಯಂ	15,000
		ಇಂದ, ಕಾರಿನ ಖರ್ಚುಗಳು	15,000
		ಇಂದ, ಔಷಧಿಗಳ ಖರೀದಿ	35,000
		ಇಂದ, ಅಂತಿಮ ಶಿಲ್ಕು	43,000
	3,79,000		3,79,000

2019-20 ನೇ ಕರ ವರ್ಷಕ್ಕೆ ಕೆಳಕಂಡ ಹೆಚ್ಚುವರಿ ಮಾಹಿತಿ ಸಹಾಯದಿಂದ ಡಾ. ಕೃಷ್ಣರವರ ವೃತ್ತಿ ಆದಾಯವನ್ನು ಕಂಡುಹಿಡಿಯಿರಿ :

- i) 1/3 ರಷ್ಟು ಕಾರಿನ ಖರ್ಚುಗಳು ಖಾಸಗಿಯದ್ದಾಗಿದೆ.
- ii) ಮೋಟಾರು ಕಾರಿನ ಮೇಲೆ ಸವಕಳಿ 15% ಮತ್ತು ವೃತ್ತಿ ಪುಸ್ತಕಗಳ ಮೇಲೆ 60% ಮತ್ತು ಸರ್ಜಿಕಲ್ ಉಪಕರಣಗಳ ಮೇಲೆ 40%.
- iii) ಔಷಧಿಗಳ ಅಂತಿಮ ಸರಕು ರೂ. 8,000/- ಆದರೆ ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ. 12,000/-.



10. 31-3-2019 ನೇ ಹಿಂದಿನ ವರ್ಷದ ಅಂತ್ಯಕ್ಕೆ ಶ್ರೀಮತಿ ಲಾವಣ್ಯ ಕೆಳಕಂಡ ಮಾರಾಟಗಳನ್ನು ಮಾಡಿದ್ದಾಳೆ :

ಆಸ್ತಿಗಳು	ಮಾರಾಟ ಮಾಡಿದ ದಿನಾಂಕ	ಮಾರಾಟ ಬೆಲೆ ₹	ಖರೀದಿಸಿದ ಬೆಲೆ ₹	ಖರೀದಿಸಿದ ವರ್ಷ ₹
ಶೇರುಗಳು	10-4-2018	21,25,000	16,00,000	2013-14
ಗ್ರಾಮೀಣ ಪ್ರದೇಶದಲ್ಲಿ ವ್ಯವಸಾಯದ ಭೂಮಿ	25-5-2018	42,50,000	5,75,000	1993-94
ನಗರ ಪ್ರದೇಶದಲ್ಲಿ ವ್ಯವಸಾಯದ ಭೂಮಿ	10-6-2018	70,12,500	6,25,000	1999-2000
ಪಟ್ಟಣಕರಿಸಿದ ಡಿಬೆಂಚರುಗಳು	10-4-2018	7,25,000	4,25,000	2013-14
ವೈಯಕ್ತಿಕ ಕಾರು	1-7-2018	25,000	3,00,000	2014-15

1-4-2001 ರಂದು ನಗರ ಪ್ರದೇಶದಲ್ಲಿನ ವ್ಯವಸಾಯ ಭೂಮಿಯ ನ್ಯಾಯೋಚಿತ ಮೌಲ್ಯವು ರೂ. 5,00,000/- ಆಗಿರುತ್ತದೆ. 31-7-2019 ರಂದು ಲಾವಣ್ಯ 54 B ಅಡಿಯಲ್ಲಿ 5,00,000 ರೂ.ಗಳನ್ನು CGAS ಠೇವಣಿಯಾಗಿಟ್ಟು ಭವಿಷ್ಯದಲ್ಲಿ ಮತ್ತೊಂದು ವ್ಯವಸಾಯ ಭೂಮಿಯನ್ನು ಕೊಂಡು ವಿನಾಯಿತಿಯನ್ನು ಕೋರಲಿದ್ದಾಳೆ.

2019-20 ನೇ ಕರ ವರ್ಷಗಳಿಗೆ ಆಕೆಯ ಬಂಡವಾಳ ಗಳಿಕೆಯನ್ನು ಕಂಡುಹಿಡಿಯಿರಿ.

CII - 2018-19 - 280, 2013-14 - 220, 2014-15 - 240.

11. ಭಾರತೀಯ ವಾಸಿಯಾದ ಶ್ರೀ ಸುಭಾಷ್‌ನು 2018-19 ನೇ ಹಣಕಾಸಿನ ವರ್ಷಕ್ಕೆ ಕೆಳಕಂಡ ಆದಾಯಗಳನ್ನು ಗಳಿಸಿದ್ದಾನೆ.

- ಭದ್ರತೆಗಳ ಮೇಲಿನ ಬಡ್ಡಿ ರೂ. 6,000/-.
- ಕುದುರೆ ರೇಸಿನಿಂದ ಗೆದ್ದ ಹಣ (ಸ್ಥೂಲ) ರೂ. 12,500/-.
- ಮನೆಯನ್ನು ಮರು-ಬಾಡಿಗೆಗೆ ನೀಡುವುದರಿಂದ ಗಳಿಸಿದ ಆದಾಯ ರೂ. 10,500/-.
- ಮರು ಬಾಡಿಗೆಯಿಂದ ಬಂದ ಖರ್ಚುಗಳು ರೂ. 500/-.
- ವಿದೇಶಿ ಕಂಪನಿಯಿಂದ ಬಂದ ಲಾಭಾಂಶ ರೂ. 26,000/-.
- ಅಂಚೆ ಕಛೇರಿಯ ಉಳಿತಾಯ ಖಾತೆಯ ಮೇಲಿನ ಬಡ್ಡಿ ರೂ. 2,000/-.
- ಪಾಟಾದಲ್ಲಿರುವ ಭೂಮಿಯಿಂದ ಗಳಿಸಿದ ಭೂ ಬಾಡಿಗೆ ರೂ. 5,000/-.
- ಬಾಂಗ್ಲಾ ದೇಶದಲ್ಲಿರುವ ವ್ಯವಸಾಯ ಭೂಮಿಯಿಂದ ಬಂದ ಆದಾಯ ರೂ. 20,000/-.
- ನಿರ್ದೇಶಕರ ಶುಲ್ಕ ರೂ. 1,800/-.
- ಸೋದರ ಸಂಬಂಧಿಯಿಂದ ದಿನಾಂಕ 1-6-2018 ರಂದು ರೂ. 5,000/- ಮೌಲ್ಯದ ಕೈ ಗಡಿಯಾರವನ್ನು ಉಡುಗೊರೆಯಾಗಿ ಪಡೆದಿದ್ದಾನೆ.
- ಸಾರ್ವಜನಿಕ ಆಸಕ್ತಿ ಇರುವ ಕಂಪನಿಯಿಂದ ಪಟ್ಟಣಕರಿಸಿದ ಡಿಬೆಂಚರುಗಳ ಮೇಲೆ ರೂ. 700/- ನ್ನು ಅಕೌಂಟ್ ಪೇಯಿ ಚೆಕ್ ಮೂಲಕ ಪಡೆಯಲಾಗಿದೆ.
- ಬಂಗಾರ ಪತ್ರಗಳಲ್ಲಿ ಇರಿಸಿದ ಠೇವಣಿಯ (ಯೋಜನೆ 2015) ಮೇಲಿನ ಬಡ್ಡಿ ರೂ. 15,000/-
- ರೂ. 45,000/- ಬೆಲೆಯ ಉಡುಗೊರೆಯನ್ನು ಅವನ ಸ್ನೇಹಿತನಿಂದ ಪಡೆದಿದ್ದಾನೆ.

2019-20 ನೇ ಕರ ವರ್ಷಕ್ಕೆ ಶ್ರೀ ಸುಭಾಷ್‌ರವರ ಇತರೆ ಮೂಲಗಳಿಂದ ಬಂದ ಆದಾಯವನ್ನು ಕಂಡುಹಿಡಿಯಿರಿ..